



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಲೇಷ ರಾಜ್ಯ ಪತ್ರ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945)	ನಂ.೪೭೫ No. 475
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ,
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಅಧಿಸೂಚನೆ

ಸಂಖ್ಯೆ:ಜಿನೋತು/ಇತರೆ/ಮಾ.ಮೌಲ್ಯ/45ಎ(ಬಿ)/1/2023-24(ಸಿವಿಸಿ), ತುಮಕೂರು, ದಿನಾಂಕ:30-09-2023.

ವಿಷಯ: ತುಮಕೂರು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕುಣಿಗಲ್ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಕುಣಿಗಲ್ ಉಪನೋಂದಣಿ ಕಛೇರಿ ಉಪ ಸಮಿತಿ ನಡವಳಿ ಸಂಖ್ಯೆ:ಉನೋಕ/ಕೆಎನ್‌ಎಲ್/75/2023-24, ದಿನಾಂಕ:10-8-2023 ಮತ್ತು ಅಂತಿಮ ಉಪಸಮಿತಿ ನಡವಳಿಯ ದಿನಾಂಕ:13-9-2023.

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

1. ತುಮಕೂರು ಜಿಲ್ಲೆಯ ತುಮಕೂರು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕುಣಿಗಲ್ ಉಪನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ(1) ರ ಸಾರ್ವಜನಿಕ ಆಕ್ಷೇಪಣೆ/ಸಲಹೆ ಸೂಚನೆಗಳಿಗಾಗಿ/ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗಾಗಿ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಸಲ್ಲಿಸುವಂತೆ ದಿನಾಂಕ:17-8-2023 ರಂದು ಪ್ರಕಟಿಸಲಾಗಿತ್ತು.

(೧)

2. ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಕುಣಿಗಲ್ ಉಪನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿತ್ತು ದಿನಾಂಕ:13-9-2023 ರಂದು ನಡೆದ ಮೌಲ್ಯಮಾಪನ ಉಪಸಮಿತಿ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತಿಯಾದ ಆಕ್ಷೇಪಣೆ/ಸಲಹೆ ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪಸಮಿತಿಗಳಲ್ಲಿ ಸೂಕ್ತ ಕ್ರಮ ಜರುಗಿಸಿ ಈ ಬಗ್ಗೆ ಕ್ರಮ ವಹಿಸಿದ ವಿಷಯಗಳನ್ನು ಉಲ್ಲೇಖ(2) ರ ಕೇಂದ್ರ ಮೌಲ್ಯ ಮಾಪನ ಸಮಿತಿಯಲ್ಲಿ ಚರ್ಚಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಅಧಿನಿಯಮ 7(3) ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೌಲ್ಯ ಮಾಪನ ಉಪಸಮಿತಿಯ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕುಣಿಗಲ್ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24 ನೇ ಸಾಲಿಗೆ “ದಿನಾಂಕ:01-10-2023 ರಿಂದ”** ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
4. ಕುಣಿಗಲ್ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ಪರಿಷ್ಕರಿಸಿ ಅನುಬಂಧ -2, ಅನುಬಂಧ-2 ಮತ್ತು ಅನುಬಂಧ -3 ರಲ್ಲಿ ಪ್ರಕಟಿಸಲಾಗಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಶ್ರೀಮತಿ ಬಿ.ಎನ್.ಶಶಿಕಲ
ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಮುದ್ರಾಂಕಗಳ
ಉಪ ಆಯುಕ್ತರು, ತುಮಕೂರು ಜಿಲ್ಲೆ, ತುಮಕೂರು
ಹಾಗೂ ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ/ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ)
ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ “ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	--

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿ ಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂ ಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ)ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರಿಸಿದಾಗ ಬರುವ ದರ) ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು						
(vi)	1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	<p>ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ</p> <table border="1"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> <tr> <td>ವಾಣಿಜ್ಯೋಪಯೋಗಿ/ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)	ವಾಣಿಜ್ಯೋಪಯೋಗಿ/ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							
ವಾಣಿಜ್ಯೋಪಯೋಗಿ/ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ= ಯಾವ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ,ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2.

3. ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ 65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ವಸತಿಯೇತರ 80% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ: ಭೂ ಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ/ಆಂತರಿಕ ರಸ್ತೆಗಳು ಇತ್ಯಾದಿ... ಅಭಿವೃದ್ಧಿ ಪಡಿಸದೆ ಇರುವ ಪ್ರದೇಶವಾಗಿರುತ್ತದೆ.

4. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109 ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ/ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ./ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ/10 ಗುಂಟೆಗೆ ಮೇಲ್ವಿಚಾರಣೆ ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು /ಷರತ್ತುಗಳು ಅನ್ವಯವಾಗುತ್ತವೆ.
5. ಮಾರ್ಗಸೂಚಿ -ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ(5 ಗುಂಟೆ ವಿಸ್ತೀರ್ಣದವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು/ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ/ಬೈಪಾಸ್/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾ ಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
6. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತು ಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಖಡ 50 ರಷ್ಟು ಹೆಚ್ಚಿಸಿ ದರ ನಿಗದಿ ಪಡಿಸುವುದು (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿ ಪಡಿಸುವುದನ್ನು ಹೊರತು ಪಡಿಸಿ)
7. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿ ಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಪ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್ /ಪ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್/ಮಲ್ಟಿಪ್ಲೆಕ್ಸ್) ಗೆ ಶೇಕಡ 50 ರಷ್ಟು ನಿಗದಿಪಡಿಸುವುದು(ಸ್ಥಳೀಯ ಸಂಸ್ಥೆ/ ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ)
8. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
9. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿ ಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ ದರ ನಿಗದಿಪಡಿಸುವುದು.

10. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್/ಗಾರ್ಡನ್ ಏರಿಯಾ/ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.
11. ಅನುಬಂಧ-3 ರಲ್ಲಿಯ ಅಪಾರ್ಟ್‌ಮೆಂಟ್/ಪ್ಲಾಟ್ ದರಗಳು ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ. (Only basic rate):
 ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (Only basic rate) + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.
- ಅನುಬಂಧ-2 ರಲ್ಲಿನ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.**
12. ಅನುಬಂಧ-2 ರಲ್ಲಿನ ವಿಲ್ಲಾ/ರೋ ಹೌಸ್‌ಗಳ ದರಗಳು ವಿಲ್ಲಾ/ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು , ವಿಲ್ಲಾ/ರೋ ಹೌಸ್ ಒಟ್ಟು ಮೌಲ್ಯ = ವಿಲ್ಲಾ/ರೋ ಹೌಸ್‌ಗಳ ನಿವೇಶನ ದರದ ಮೌಲ್ಯ+ವಿಲ್ಲಾ/ರೋ ಹೌಸ್ ಕಟ್ಟಡದ ಮೌಲ್ಯ+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿ ಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
13. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್/ವಿಲ್ಲಾ/ರೋ ಹೌಸ್‌ಗಳು/ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿನ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
14. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ/ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ/ಪಟ್ಟಣ ಪುರಸಭೆಗಳು ನಗರಸಭೆಯಾದಾಗ/ ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ/ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
15. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದ್ದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 45(ಎ)(1) ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

16.1 ಚದರ ಮೀಟರ್ = 10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

17. Super Built up Area in Square Meter-1.25 x Carpet Area in Square Meter.

ಉದಾ:- ಒಂದು ಪ್ಲಾಟ್‌ನಲ್ಲಿ 120 ಚ.ಮೀ. ಕಾರ್ ಪೆಟ್ ಏರಿಯಾ ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 x120= 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ.25000/- ಪ್ರತಿ ಚ.ಮೀ.

ಪ್ಲಾಟ್‌ನ ಒಟ್ಟು ಮೌಲ್ಯ = 150 x25000= 37,50,000/-

ಅಥವಾ

ಪ್ಲಾಟ್‌ನ ಒಟ್ಟು ಮೌಲ್ಯ = (125 x120)X 25,000= 37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2.ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತು ಪಡಿಸಿ) ಮೌಲ್ಯ ಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ ರೂ.ಗಳಲ್ಲಿ	ಪ್ರತಿ ಚ.ಮೀ ರೂ.ಗಳಲ್ಲಿ	ಪ್ರತಿ ಚ.ಮೀ ರೂ.ಗಳಲ್ಲಿ	ಪ್ರತಿ ಚ.ಮೀ ರೂ.ಗಳಲ್ಲಿ
1	ಆರ್.ಸಿ.ಸಿ. ಛಾವಣಿ ಕಾಂಕ್ರೀಟ್/ಇಟ್ಟಿಗೆ ಗೋಡೆ,ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ.ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ. ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ. ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ಪಾಲಿಷ್ಡ್/ ಸೆರಾಮಿಕ್/ಶಾಹಬಾದ ಕಡಪ/ಬೇತಮ್ ಚೆರ್ಲಿ/ರೆಡ್‌ಆಕ್ಸೈಡ್ ನೆಲಹಾಸು/ ಕಾಡಿನ ಮರ/ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ ತಾರಸಿ/ಕಡಪ ತಾರಸಿ,ಮಂಗಳೂರು ಹೆಂಚು, ಇಟ್ಟಿಗೆ/ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡ್‌ಆಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800
6	ಕರಿ ಹೆಂಚು, ಮಣ್ಣಿನ ಮೇಲ್ಮದ್ದಿ, ಕಡಪ ಸ್ಟ್ಯಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (Cellar, Partial Cellar & Stilt) ಪಾರ್ಕಿಂಗ್‌ಗಾಗಿ /ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕರ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ. ವ್ಯಾಪ್ತಿಗೆ ಶೇ.3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ. ಸೇರಿರುವುದಿಲ್ಲ.

2.ವಾಹನ ನಿಲ್ದಾಣ ದರಗಳು

ಕ್ರ.ಸಂ.	ಸ್ಥತ್ತಿನ ಒಟ್ಟು ಮೌಲ್ಯ ಅ)ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ+ ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಕಾವಣಿಯುಳ್ಳ	ಮೇಲ್ಕಾವಣಿ ರಹಿತ
		(Covered Car Parking)	(Open Car Parking)
1	ರೂ. 50,00,000/-ವರೆಗೆ	ರೂ. 2,00,000	ರೂ.. 1,85,000
2	ರೂ. 50,00,001/-ರಿಂದ ರೂ.1,00,00,000/- ವರೆಗೆ	ರೂ.. 2,50,000	ರೂ. 2,00,000
3	ರೂ.1,00,00,001/- ರಿಂದ ಮೇಲ್ಪಟ್ಟು	ರೂ.. 3,00,000	ರೂ. 2,50,000

3.ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿ ಪಡಿಸುವ ಬಗ್ಗೆ.

ಕ್ರ.ಸಂ.	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ.ಸಂ.	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನಲ ಅಂತಸ್ತಿನಿಂದ 5 ಅಂತಸ್ತಿನವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+0.5%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+2.5%			

ಅಪಾರ್ಟ್‌ಮೆಂಟ್ /ಪ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ x ರೂ. 3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಆಗುವ ಹೆಚ್ಚುವರಿ ಮೌಲ್ಯ)

ಕ್ರ.ಸಂ.	ಅಂತಸ್ತುಗಳು	ಶೇಕಡಾವಾರು	ಕ್ರ.ಸಂ.	ಅಂತಸ್ತುಗಳು	ಶೇಕಡಾವಾರು
1	ನಲಂತಸ್ತಿನಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಕಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-	12		

4. ಅಪಾರ್ಟ್‌ಮೆಂಟ್ /ವಿಲ್ಲಾ/ವಿಲ್ಲಾಂಟ್/ಟೇನಮೆಂಟ್/ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ	ಆಯಾ ಪ್ರದೇಶದ/ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ	ಆಯಾ ಪ್ರದೇಶದ /ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including Higher floor additional rate but excluding Car Parking rate) + ಶೇಕಡಾ 0.75% ರಷ್ಟು ಹೆಚ್ಚುವರಿ ದರ.(ಅಂದರೆ 5 ಗುಂಪುಗಳಿಗೆ- 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75 %, 10 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%)

5.2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು “ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್ ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ “ಹತ್ತು ವರ್ಷಗಳ ನಂತರ (ಸಕ್ರಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಪ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ.ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಗೆ ದರ

ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿ ಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ಏಕ ಖರೀದಿದಾರರಿಗೆ) ತೊಂದರೆ ಆಗದಂತೆ “ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮತ್ತು ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣಪತ್ರ, ಸ್ಟಾಡೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ -3 ರನ್ವಯ (ಷೆಡ್ಯೂಲ್ -ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧಾರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡೆರಿಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ (ಗ್ರಾಮ, PID ನಂ. ಸರ್ವೆ ನಂ. ಖಾತಾ ನಂ. ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, pipd cooking gas supply, gas bank, gas detector.	

ಸೂಚನೆ: ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ‌ಮೆಂಟ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ,ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**2023-24 ನೇ ಸಾಲಿನ ಕುಣಿಗಲ್ ಉಪನೋಂದಣಿ ಕಛೇರಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ
ಮಾರ್ಗಸೂಚಿ ದರಪಟ್ಟಿ**

ಕ್ರ.ಸಂ.	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ/ಸಿಟಿ.ಎಸ್./ಯು.ಪಿ.ಬಿ.ಆರ್ ವ್ಯಾಪ್ತಿ Village/Layout/Ward/Road/C T S/UPOR Ranage							ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು (ಪ್ರತಿ ಚ.ಮೀ ಗೆರೂ.ಗಳಲ್ಲಿ Residential Sites Of Local Bodies Limits/Approved By Proper Authorites/ House Building Co-OP Societies (Rs. In Sq Mts)
								ಪ್ರ.ಚ.ಮೀ.ಗೆ ರೂ.ಗಳಲ್ಲಿ
	ವಾರ್ಡ್ ನಂ.1 Ward No.1							
1	2ನೇ ಎ ಮುಖ್ಯ ರಸ್ತೆ ಬ್ಲಾಕ್ ನಂ.50 2nd A Main Block No.50							6000
	50-3-267	50-3-279	50-3-303	50-3-293	50-3-283	50-3-251B	50-3-251	
	50-3-269	50-3-277B	50-3-301	50-3-291	50-3-281	50-3-251A	50-3-251C	
	50-3-273A	50-3-277A	50-3-297	50-3-289	50-3-263	50-3-251D	50-3-251D	
	50-3-273	50-3-277	50-3-299	50-3-287	50-3-255	50-3-275	50-3-305	
	50-3-253	50-3-295	50-3-285					
2	ನೀಲತ್ತಹಳ್ಳಿ ರಸ್ತೆ ಬ್ಲಾಕ್ ನಂ.50 Neelathahalli road Block No.50							6000
	50-8-8B	50-8-8A						
3	ಬಿದನಗೆರೆ ರಸ್ತೆ ಉತ್ತರ ಬ್ಲಾಕ್ ನಂ.50 Bidanagere Road Block No.50							6000
	50-148-1	50-148-15	50-148-7	50-148-13B	50-148-13	50-148-5	6000	

	50-148-19	50-148-13A	50-148-3	50-148-13D	50-148-11	50-148-13C		
4	1 ನೇ ಬಿ ಮುಖ್ಯ ರಸ್ತೆ, 1st B Main Road							6000
	50-501-8	50-501-6	50-501-3A	50-501-3I	50-501-5A	50-501-6B	50-501-1A	
	50-501-6A	50-501-1	50-501-3B	50-501-3J	50-501-5	50-501-3C	50-501-3F	
	50-501-6C	50-501-1B	50-501-3D	50-501-3G	50-501-6D	50-501-3	50-501-3E	
	50-501-3H							
5	2ನೇ ಮುಖ್ಯ ರಸ್ತೆ (ಮಾವಿನಕಟ್ಟೆ ಪಾಳ್ಯ ರಸ್ತೆ)....., 2nd Main road (Mavinakatte palya road)							6000
	50-502-12	50-502-22	50-502-16A	50-502-21	50-502-12B	50-502-18A		
	50-502-12A	50-502-18	50-502-16	50-502-19	50-502-14	50-502-17		
6	2ನೇ ಎ ಮುಖ್ಯ ರಸ್ತೆ 2nd A Main road							6000
	50-503-25							
7	3ನೇ ಮುಖ್ಯ ರಸ್ತೆ 3rd Main road							6000
	50-504-33	50-504-34						
8	3ನೇ ಮುಖ್ಯ ರಸ್ತೆ 3rd Main road							6000
	50-505-47	50-505-45	50-505-43	50-505-41	50-505-39	50-505-37		
9	4ನೇ ಮುಖ್ಯ ರಸ್ತೆ , 4th Main road							
	50-506-58	50-506-61	50-506-57	50-506-53	50-506-54	50-506-59		6000
	50-506-55	50-506-51						
10	4ನೇ ಎ ಮುಖ್ಯ ರಸ್ತೆ 4th A Main road							5000

	50-507-30	50-507-28A	50-507-27	50-507-28	50-507-29			
11	5ನೇ ಮುಖ್ಯ ರಸ್ತೆ ,,,,,, 5th Main road							6000
	50-508-73	50-508-69	50-508-65	50-508-66	50-508-71	50-508-67	50-508-70	
12	ಬಿ.ಎಂ.ರಸ್ತೆ ಪೂರ್ವ,ಬ್ಲಾಕ್ ನಂ.51 B.M.Road East Block No.51							30000
	51-3-260	51-3-302	51-3-296	51-3-282	51-3-276	51-3-270	51-3-268	
	51-3-304	51-3-300	51-3-292	51-3-278	51-3-272	51-3-270A	51-3-266	
	51-3-264	51-3-322	51-3-306					
	51-3-262	51-3-320	51-3-292A					
13	ದುರ್ಗಿ ಗುಡಿ ರಸ್ತೆ , Durgi Gudi Road							30000
	51-144-21	51-144-19	51-144-17	51-144-9	51-144-5	51-144-1	51-144-9A	
	51-144-29	51-144-15	51-144-11	51-144-7	51-144-3	51-144-3A	51-144-3B	
14	ಬಿದನಗೇರಿ ರಸ್ತೆ , Bidanagere Road							
	51-149-2	51-149-6	51-149-8A	51-149-10	51-149-14	51-149-12C	51-149-18	30000
	51-149-4	51-149-8	51-149-10A	51-149-12	51-149-12A	51-149-12B	51-149-20	
	51-149-22A	51-149-22C	51-149-22	51-149-28	51-149-72	51-149-60D	51-149-52	
	51-149-22B	51-149-24	51-149-26	51-149-70	51-149-74	51-149-50	51-149-54	
	51-149-54A	51-149-58B	51-149-60B	51-149-60F	51-149-58C	51-149-58E	51-149-54B	
	51-149-58A	51-149-60C	51-149-60A	51-149-60G	51-149-58D	51-149-60H	51-149-62E	
	51-149-62F	51-149-60E	51-149-66E	51-149-66C	51-149-66A	51-149-64	51-149-62C	
	51-149-62G	51-149-66F	51-149-66D	51-149-66B	51-149-66	51-149-62D	51-149-62B	

	51-149-62A	51-149-60	51-149-56	51-149-38	51-149-42	51-149-36	51-149-34	
	51-149-62	51-149-58	51-149-44	51-149-40	51-149-48	51-149-32	51-149-34A	
	51-149-68	51-149-30						
15	1ನೇ ಮುಖ್ಯ ರಸ್ತೆ 1st Main road							30000
	51-501-23	51-501-15B	51-501-15D	51-501-17	51-501-16	51-501-20	51-501-28	
	51-501-15A	51-501-15C	51-501-15	51-501-19	51-501-18	51-501-30	51-501-26	
	51-501-22	51-501-24A	51-501-24C	51-501-22B	51-501-25A	51-501-23A		
	51-501-24	51-501-24B	51-501-22A	51-501-27	51-501-23B	51-501-25		
16	1ನೇ ಎ ಮುಖ್ಯ ರಸ್ತೆ 1st A Main road							30000
	51-502-68A	51-502-64	51-502-68	51-502-70B	51-502-69	51-502-67A	51-502-63	
	51-502-64A	51-502-66	51-502-70A	51-502-70	51-502-67	51-502-65	51-502-61	
	51-502-59	51-502-69A						
17	1ನೇ ಬಿ ಮುಖ್ಯ ರಸ್ತೆ 1st B Main road							30000
	51-503-80	51-503-73	51-503-75	51-503-78	51-503-76	51-503-74		
18	2ನೇ ಮುಖ್ಯ ರಸ್ತೆ 2nd Main road							30000
	51-504-88	51-504-84A	51-504-86	51-504-81	51-504-82	51-504-84	51-504-87	
19	3ನೇ ಮುಖ್ಯ ರಸ್ತೆ 3rd Main road							30000
	51-505-36A	51-505-34A	51-505-36					
	51-505-34B	51-505-34	51-505-33					

20	4ನೇ ಮುಖ್ಯ ರಸ್ತೆ 4th Main road							30000
	51-506-52A	51-506-38	51-506-38B	51-506-38D	51-506-44	51-506-54	51-506-52B	
	51-506-40	51-506-38A	51-506-38C	51-506-42	51-506-56	51-506-52	51-506-54A	
	51-506-54B	51-506-46	51-506-53	51-506-49	51-506-51	51-506-47		
	51-506-48	51-506-55						
21	4ನೇ ಎ ಮುಖ್ಯ ರಸ್ತೆ 4th Main road							30000
	51-507-2	51-507-5	51-507-6	51-507-2A	51-507-1	51-507-1A	51-507-2B	
	51-507-4							
22	5ನೇ ಎ ಮುಖ್ಯ ರಸ್ತೆ 5th Main road							30000
	51-508-14	51-508-12	51-508-8	51-508-7	51-508-10			
23	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.53 , B.M.Road East Block No. 53							30000
	53-3-307	53-3-311	53-3-315	53-3-319	53-3-321A	53-3-325A	53-3-327	
	53-3-309	53-3-313	53-3-317	53-3-319A	53-3-321	53-3-325	53-3-329A	
	53-3-329	53-3-331	53-3-335	53-3-337	53-3-341	53-3-345	53-3-343A	
	53-3-333A	53-3-333	53-3-335A	53-3-339	53-3-343	53-3-341A	53-3-347	
	53-3-349	53-3-351	53-3-353	53-3-355				
24	2ನೇ ಮುಖ್ಯ ರಸ್ತೆ 2nd Main road							30000
	53-148-28	53-148-14	53-148-6	53-148-4A	53-148-12A	53-148-12	53-148-18A	
	53-148-8	53-148-10	53-148-4	53-148-8A	53-148-12B	53-148-18	53-148-20A	
	53-148-20F	53-148-20D	53-148-20B	53-148-22A	53-148-24A	53-148-28A	53-148-30B	

	53-148-20E	53-148-20C	53-148-20	53-148-22B	53-148-26A	53-148-30A	53-148-24	
	53-148-26	53-148-48	53-148-44	53-148-40	53-148-36	53-148-44B	53-148-46B	
	53-148-22	53-148-46	53-148-42	53-148-38	53-148-44A	53-148-46C	53-148-46A	
	53-148-46D	53-148-34C	53-148-34D	53-148-34B	53-148-30	53-148-34	53-148-30C	
	53-148-44C	53-148-44D	53-148-34A	53-148-32A	53-148-32	53-148-32B		
25	ಬ್ಲಾಕ್ ನಂ.53, 3ನೇ ಮುಖ್ಯ ರಸ್ತೆ Block No.53 3rd Main road							30000
	53-150-1	53-150-5	53-150-9	53-150-11A	53-150-13	53-150-15B	53-150-17B	
	53-150-3	53-150-7	53-150-11B	53-150-11	53-150-21G	53-150-15D	53-150-19A	
	53-150-21A	53-150-21E	53-150-21D	53-150-21	53-150-17	53-150-15C	53-150-15A	
	53-150-21C	53-150-21F	53-150-21B	53-150-19	53-150-15	53-150-17A		
26	1ನೇ ಮುಖ್ಯ ರಸ್ತೆ 1st Main road							30000
	53-501-3	53-501-6	53-501-4	53-501-2				
27	1ನೇ ಎ ಮುಖ್ಯ ರಸ್ತೆ 1st A Main road							30000
	53-502-19	53-502-9	53-502-13	53-502-26	53-502-22	53-502-18		
	53-502-17	53-502-11	53-502-15	53-502-24	53-502-20	53-502-12		
28	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.54 B.M.Road East , Block No. 54							30000
	54-3-358	54-3-346A	54-3-346C	54-3-344A	54-3-354	54-3-344	54-3-336	
	54-3-356	54-3-346B	54-3-344B	54-3-346	54-3-350	54-3-338	54-3-334	
	54-3-332	54-3-330A	54-3-328	54-3-346E	54-3-324			
	54-3-330B	54-3-330	54-3-344C	54-3-346D				

29	ಬಿದನಗೆರೆ ರಸ್ತೆ , Bidanagere Road							30000
	54-149-51	54-149-49A	54-149-47	54-149-47C	54-149-45A	54-149-43	54-149-45B	
	54-149-51A	54-149-49	54-149-47A	54-149-47B	54-149-45	54-149-49B	54-149-39	
	54-149-37	54-149-33	54-149-31	54-149-7	54-149-11	54-149-15	54-149-19A	
	54-149-35	54-149-29	54-149-27	54-149-9	54-149-13	54-149-17	54-149-19	
	54-149-21	54-149-25	54-149-55	54-149-61A	54-149-67B	54-149-67	54-149-57A	
	54-149-23	54-149-53	54-149-61	54-149-61B	54-149-67A	54-149-71	54-149-57C	
	54-149-57B	54-149-57E	54-149-57G	54-149-57I	54-149-57			
	54-149-57D	54-149-57F	54-149-57H	54-149-57J				
30	ಬಿದನಗೆರೆ ರಸ್ತೆ ಪೂರ್ವ , Bidanagere Road East							30000
	54-151-8F	54-151-8D	54-151-8	54-151-8B	54-151-4	54-151-2		
	54-151-8E	54-151-10	54-151-8C	54-151-8A	54-151-6			
31	1ನೇ ಬಿ ಮುಖ್ಯ ರಸ್ತೆ 1st B Main road							30000
	54-501-55	54-501-57	54-501-54	54-501-58				
	54-501-51	54-501-52	54-501-56	54-501-59				
32	1ನೇ ಎ ಮುಖ್ಯ ರಸ್ತೆ 1st A Main road							30000
	54-502-8	54-502-12	54-502-16	54-502-20	54-502-26	54-502-25	54-502-21	
	54-502-10	54-502-14	54-502-18	54-502-24	54-502-28	54-502-23	54-502-19	
	54-502-17	54-502-13	54-502-9A	54-502-15	54-502-9	54-502-9B		
33	1ನೇ ಬಿ ಮುಖ್ಯ ರಸ್ತೆ 1st "B Main road							30000

	54-503-89	54-503-86	54-503-84	54-503-88				
34	2ನೇ ಮುಖ್ಯ ರಸ್ತೆ 2 nd Main road							30000
	54-504-2	54-504-4	54-504-6					
35	3ನೇ ಮುಖ್ಯ ರಸ್ತೆ 3rd Main road							
	54-505-31	54-505-47	54-505-45	54-505-34	54-505-38	54-505-42	54-505-44	30000
	54-505-33	54-505-43	54-505-32	54-505-36	54-505-40	54-505-46		
36	4ನೇ ಮುಖ್ಯ ರಸ್ತೆ 4th Main road							30000
	54-506-68	54-506-66	54-506-64	54-506-62				
37	4ನೇ ಎ ಮುಖ್ಯ ರಸ್ತೆ 4th A Main road							30000
	54-507-73	54-507-77	54-507-81	54-507-82	54-507-76			
	54-507-75	54-507-79	54-507-72	54-507-78	54-507-74			
38	ಬಿದನಗೆರೆ - Bidanagerere							6000
39	ತೋಪೇಗೌಡನಪಾಳ್ಯ - Thopegowdanapalya							6000
40	ಮೇಸ್ತ್ರಿರಾಮಯ್ಯನ ಪಾಳ್ಯ ಎಡ ಭಾಗ - Mesthriramaiahnapalya Left Side							6000
	ವಾರ್ಡ್ ನಂ.2 Ward No.2							
41	ಬಿ.ಎಂ.ರಸ್ತೆ ಪೂರ್ವ,ಬ್ಲಾಕ್ ನಂ.45 B.M.Road East Block No. 45							30000
	45-3-221	45-3-233	45-3-229	45-3-227	45-3-197	45-3-219	45-3-215	
	45-3-235	45-3-231	45-3-229A	45-3-221A	45-3-199	45-3-217	45-3-215A	
	45-3-217A	45-3-217C	45-3-213B	45-3-211	45-3-213	45-3-203	45-3-207	

	45-3-217B	45-3-215B	45-3-211A	45-3-213A	45-3-201	45-3-205	45-3-209	
42	ನೀಲತ್ತಹಳ್ಳಿ ರಸ್ತೆ	Neelathahalli road						30000
	45-8-65	45-8-59	45-8-57	45-8-51	45-8-47	45-8-45	45-8-41	
	45-8-63	45-8-61	45-8-55	45-8-53	45-8-49	45-8-43	45-8-39	
	45-8-23	45-8-27	45-8-31	45-8-35	45-8-37A	45-8-35A	45-8-31A	
	45-8-25	45-8-29	45-8-33	45-8-37	45-8-37B	45-8-33A	45-8-21B	
	45-8-21A	45-8-21	45-8-1	45-8-3A	45-8-7			
	45-8-25A	45-8-19	45-8-3	45-8-5	45-8-9			
43	ಬಿ.ಎಂ.ರಸ್ತೆ ಉತ್ತರ ,	B.M.Road North						30000
	45-140-24	45-140-22A	45-140-18	45-140-14	45-140-10	45-140-14A	45-140-18A	
	45-140-22	45-140-20	45-140-16	45-140-12	45-140-12A	45-140-16A	45-140-20A	
	45-140-20B	45-140-6	45-140-2	45-140-54	45-140-50	45-140-46	45-140-40	
	45-140-8	45-140-4	45-140-58	45-140-52	45-140-48	45-140-42	45-140-24C	
	45-140-24A	45-140-24B						
44	1ನೇ ಮುಖ್ಯ ರಸ್ತೆ	1st Main road						30000
	45-501-87C	45-501-83C	45-501-81C	45-501-75E	45-501-75C	45-501-75A	45-501-77A	
	45-501-85C	45-501-81D	45-501-77C	45-501-75D	45-501-75B	45-501-77B	45-501-87B	
	45-501-85B	45-501-81B	45-501-85A	45-501-81A	45-501-115	45-501-111	45-501-107	
	45-501-83B	45-501-83A	45-501-87A	45-501-117	45-501-113	45-501-109	45-501-105	
	45-501-103	45-501-99	45-501-95	45-501-89	45-501-85	45-501-81	45-501-75	

	45-501-101	45-501-97	45-501-91	45-501-87	45-501-83	45-501-77	45-501-73	
	45-501-71	45-501-63	45-501-59	45-501-55	45-501-51	45-501-49A	45-501-45	
	45-501-65	45-501-61	45-501-57	45-501-53	45-501-49	45-501-47	45-501-43	
	45-501-43A	45-501-39	45-501-35	45-501-31	45-501-27	45-501-23	45-501-19	
	45-501-41	45-501-37	45-501-33	45-501-29	45-501-25	45-501-21	45-501-17	
	45-501-15	45-501-11	45-501-115A	45-501-111A	45-501-105A	45-501-99B	45-501-91A	
	45-501-13	45-501-117A	45-501-113A	45-501-109A	45-501-103A	45-501-99A	45-501-60	
	45-501-110	45-501-72	45-501-76	45-501-80	45-501-86	45-501-90	45-501-94	
	45-501-70	45-501-74	45-501-78	45-501-82	45-501-88	45-501-92	45-501-96	
	45-501-98	45-501-102	45-501-108	45-501-114	45-501-118A	45-501-38	45-501-50	
	45-501-104	45-501-106	45-501-112	45-501-116	45-501-118	45-501-66	45-501-73D	
	45-501-73C	45-501-73A	45-501-67	45-501-28	45-501-22	45-501-20	45-501-16	
	45-501-73B	45-501-69	45-501-38A	45-501-26	45-501-24	45-501-20A	45-501-16A	
	45-501-14							
45	1ನೇ ಎ ಮುಖ್ಯ ರಸ್ತೆ 1st A Main road							30000
	45-502-137	45-502-141	45-502-145	45-502-149	45-502-153	45-502-157	45-502-161	
	45-502-139	45-502-143	45-502-147	45-502-151	45-502-155	45-502-159	45-502-163	
	45-502-165	45-502-169	45-502-135	45-502-164	45-502-68	45-502-136		
	45-502-167	45-502-171	45-502-172	45-502-152	45-502-140			

46	1ನೇ ಬಿ ಮುಖ್ಯ ರಸ್ತೆ 1st B Main road							30000
	45-503-179	45-503-232	45-503-244	45-503-250	45-503-258A	45-503-176A	45-503-195B	
	45-503-239	45-503-230	45-503-260	45-503-248A	45-503-202	45-503-196	45-503-193A	
	45-503-235A	45-503-228	45-503-258	45-503-250A	45-503-200	45-503-197	45-503-191	
	45-503-233	45-503-238	45-503-256	45-503-252	45-503-198	45-503-193	45-503-189	
	45-503-235	45-503-236	45-503-254	45-503-252A	45-503-180A	45-503-195A	45-503-187	
	45-503-226	45-503-240	45-503-246	45-503-254A	45-503-180	45-503-195	45-503-185	
	45-503-234	45-503-242	45-503-248	45-503-256A	45-503-176	45-503-195C	45-503-185A	
	45-503-185B	45-503-181	45-503-179D	45-503-179B	45-503-239A			
	45-503-183	45-503-179E	45-503-179C	45-503-179A				
47	2ನೇ ಮುಖ್ಯ ರಸ್ತೆ 2nd Main road							30000
	45-504-310	45-504-299	45-504-301A	45-504-296	45-504-284	45-504-273	45-504-285	
	45-504-308	45-504-301	45-504-303A	45-504-294	45-504-282	45-504-275	45-504-287	
	45-504-306	45-504-303	45-504-305A	45-504-292	45-504-280	45-504-277	45-504-289	
	45-504-304	45-504-305	45-504-307A	45-504-290	45-504-278	45-504-279	45-504-291	
	45-504-302	45-504-307	45-504-309	45-504-288	45-504-274	45-504-281	45-504-263	
	45-504-300	45-504-299A	45-504-298	45-504-286	45-504-271	45-504-283	45-504-265	
	45-504-267	45-504-269						
48	2ನೇ ಮುಖ್ಯ ರಸ್ತೆ 2nd Main road							30000

	45-505-123	45-505-121						
49	4ನೇ ಮುಖ್ಯ ರಸ್ತೆ	4th Main road						30000
	45-506-178	45-506-129	45-506-127					
50	4ನೇ ಎ ಮುಖ್ಯ ರಸ್ತೆ	4th A Main road						30000
	45-507-3	45-507-7	45-507-6A	45-507-2	45-507-2B			
	45-507-5	45-507-6	45-507-6B	45-507-2A				
51	5ನೇ ಮುಖ್ಯ ರಸ್ತೆ	5th Main road						30000
	45-508-205	45-508-209	45-508-215	45-508-219	45-508-213	45-508-213B	45-508-211	
	45-508-207	45-508-223	45-508-217	45-508-221	45-508-213A	45-508-211B	45-508-211A	
	45-508-224	45-508-220	45-508-222	45-508-216	45-508-212	45-508-208		
52	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.46	B.M.Road East Block No. 46						30000
	46-3-218	46-3-204	46-3-238A	46-3-236E	46-3-250C	46-3-254		
	46-3-220	46-3-224	46-3-236C	46-3-236D	46-3-250D	46-3-256		
	46-3-216	46-3-222	46-3-236B	46-3-236F	46-3-250E	46-3-252B		
	46-3-214	46-3-236	46-3-28D	46-3-226	46-3-250F	46-3-252C		
	46-3-210	46-3-238	46-3-238C	46-3-250A	46-3-250	46-3-252		
	46-3-208	46-3-236A	46-3-238B	46-3-250B	46-3-258	46-3-252A		
53	ಬೆಗೂರು ರಸ್ತೆ	Begur Road						30000
	46-7-1	46-7-3	46-7-53	46-7-47	46-7-43B	46-7-19		
	46-7-1A	46-7-55	46-7-49	46-7-45	46-7-43A	46-7-23		

	46-7-1B	46-7-57	46-7-51	46-7-43	46-7-15	46-7-27		
	46-7-29	46-7-17A	46-7-13	46-7-9	46-7-5	46-7-7		
	46-7-17	46-7-35	46-7-11	46-7-5A	46-7-7C	46-7-7B		
	46-7-7A	46-7-15A						
54	ದುರ್ಗಿಗುಡಿ ರಸ್ತೆ Durgi Gudi Road							30000
	46-144-16	46-144-26	46-144-32	46-144-34C	46-144-10	46-144-16C		
	46-144-20	46-144-28	46-144-32A	46-144-34D	46-144-12	46-144-16B		
	46-144-18	46-144-28A	46-144-34	46-144-34E	46-144-14	46-144-16A		
	46-144-22A	46-144-24	46-144-34A	46-144-34F	46-144-16E	46-144-30		
	46-144-22	46-144-36	46-144-34B	46-144-34G	46-144-16D			
55	ಬ್ಲಾಕ್ ನಂ.46 ದಕ್ಷಿಣ ಕ್ರಾಸ್ ರಸ್ತೆ, Block 46 South Cross Road							30000
	46-145-1							
56	1ನೇ ಮುಖ್ಯ ರಸ್ತೆ 1st Main road							30000
	46-501-21	46-501-12	46-501-8	46-501-1	46-501-9	46-501-17		
	46-501-22	46-501-14	46-501-10	46-501-3	46-501-11	46-501-16A		
	46-501-4	46-501-16	46-501-20	46-501-5	46-501-13			
	46-501-6	46-501-18	46-501-19	46-501-7	46-501-15			
57	1ನೇ ಎ ಮುಖ್ಯ ರಸ್ತೆ 1st A Main road							30000
	46-502-25	46-502-23D	46-502-23C	46-502-23				
	46-502-23E	46-502-23B	46-502-23A	46-502-24				

58	1ನೇ ಬಿ ಮುಖ್ಯ ರಸ್ತೆ 1st B Main road							30000
	46-503-66A	46-503-48A	46-503-38B	46-503-64	46-503-76B	46-503-84	46-503-114	
	46-503-54	46-503-48	46-503-112	46-503-66	46-503-76A	46-503-86	46-503-118	
	46-503-52	46-503-38A	46-503-56	46-503-68	46-503-76	46-503-88	46-503-120	
	46-503-52A	46-503-38	46-503-58	46-503-70	46-503-80	46-503-92	46-503-122	
	46-503-52B	46-503-38C	46-503-60	46-503-72	46-503-82	46-503-98	46-503-124	
	46-503-44	46-503-38D	46-503-62	46-503-72A	46-503-82A	46-503-104	46-503-130	
	46-503-132	46-503-41B	46-503-41F	46-503-41J	46-503-45	46-503-39	46-503-35C	
	46-503-140	46-503-41C	46-503-41G	46-503-41K	46-503-41	46-503-37	46-503-35D	
	46-503-136	46-503-41D	46-503-41H	46-503-47	46-503-41A	46-503-35	46-503-35E	
	46-503-35A	46-503-41E	46-503-41I	46-503-43	46-503-39A	46-503-35B	46-503-35F	
	46-503-35G	46-503-35K	46-503-109	46-503-107	46-503-99	46-503-97A	46-503-93A	
	46-503-35H	46-503-115	46-503-109A	46-503-105	46-503-97	46-503-99A	46-503-93B	
	46-503-35I	46-503-113	46-503-107A	46-503-103	46-503-95	46-503-103A	46-503-91	
	46-503-35J	46-503-111	46-503-105A	46-503-101	46-503-95A	46-503-93	46-503-89	
	46-503-87	46-503-53	46-503-65A	46-503-51	46-503-137B	46-503-77	46-503-51C	
	46-503-51A	46-503-63	46-503-67	46-503-137	46-503-73	46-503-79	46-503-51B	
	46-503-59	46-503-65	46-503-71	46-503-137A	46-503-75	46-503-81	46-503-135	
	46-503-133	46-503-125	46-503-213	46-503-222A	46-503-129	46-503-123	46-503-211	
	46-503-127	46-503-117	46-503-214	46-503-139				

59	2ನೇ ಮುಖ್ಯ ರಸ್ತೆ 2nd Main road							30000
	46-504-202	46-504-204						
60	3ನೇ ಮುಖ್ಯ ರಸ್ತೆ 3rd Main road							30000
	46-505-144	46-505-160C	46-505-164B	46-505-162C	46-505-160A	46-505-156A	46-505-164A	
	46-505-164D	46-505-158B	46-505-162B	46-505-158	46-505-160	46-505-162A	46-505-168A	
	46-505-158C	46-505-160B	46-505-158A	46-505-164C	46-505-162	46-505-156	46-505-166A	
	46-505-164	46-505-170	46-505-163	46-505-157	46-505-149	46-505-148	46-505-154	
	46-505-166	46-505-167	46-505-161	46-505-155	46-505-147	46-505-150	46-505-146	
	46-505-168	46-505-165	46-505-159	46-505-151	46-505-145	46-505-152		
61	4ನೇ ಮುಖ್ಯ ರಸ್ತೆ 4th Main road							30000
	46-506-207A	46-506-205	46-506-207	46-506-209				
62	4ನೇ ಎ ಮುಖ್ಯ ರಸ್ತೆ 4th A Main road							30000
	46-507-174	46-507-172						
63	5ನೇ ಮುಖ್ಯ ರಸ್ತೆ 5th Main road							30000
	46-508-177	46-508-177C	46-508-183	46-508-181C	46-508-180	46-508-177B	46-508-181	
	46-508-177A	46-508-177D	46-508-181A	46-508-181D	46-508-181B	46-508-184		
64	1ನೇ ಕ್ರಾಸ್, 1st Cross							30000

	46-509-188	46-509-190A	46-509-189	46-509-188A	46-509-187			
	46-509-190	46-509-192	46-509-189A	46-509-191				
65	2ನೇ ಬಿ ಕ್ರಾಸ್, 1st B Cross							30000
	46-512-194	46-512-196	46-512-198					
66	4ನೇ ಕ್ರಾಸ್, 4tht Cross							30000
	46-514-27A	46-514-27B	46-514-27	46-514-29	46-514-31			
67	5ನೇ ಎ ಕ್ರಾಸ್, 5th A Cross							30000
	46-515-199							
68	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.49 B.M.Road East Block No. 49							30000
	49-3-239	49-3-243	49-3-243A	49-3-249	49-3-245			
	49-3-241	49-3-243B	49-3-247	49-3-237				
69	ನೀಲತ್ತಹಳ್ಳಿ ರಸ್ತೆ Neelthahalli road							30000
	49-8-80	49-8-12	49-8-18	49-8-60	49-8-28	49-8-78	49-8-72	
	49-8-4	49-8-14	49-8-64	49-8-60A	49-8-34	49-8-76	49-8-70	
	49-8-8	49-8-16	49-8-64A	49-8-80A	49-8-30	49-8-74	49-8-70A	
	49-8-68	49-8-90	49-8-96	49-8-102	49-8-82A	49-8-100		
	49-8-66	49-8-92	49-8-96A	49-8-82	49-8-84A			
	49-8-88	49-8-94	49-8-98	49-8-84	49-8-86			
70	1ನೇ ಮುಖ್ಯ ರಸ್ತೆ 1st Main road							30000

	49-501-35	49-501-27	49-501-19	49-501-11	49-501-18			
	49-501-33	49-501-25	49-501-17	49-501-9	49-501-6A			
	49-501-31	49-501-23	49-501-15	49-501-7	49-501-6			
	49-501-29	49-501-21	49-501-13	49-501-5	49-501-35A			
71	1ನೇ ಎ ಮುಖ್ಯ ರಸ್ತೆ 1st A Main road							30000
	49-502-41	49-502-45A	49-502-55	49-502-62	49-502-50	49-502-46B	49-502-63	
	49-502-43	49-502-45B	49-502-53	49-502-60	49-502-48	49-502-46C	49-502-43B	
	49-502-43A	49-502-47	49-502-51	49-502-58	49-502-46	49-502-59		
	49-502-45	49-502-57	49-502-49	49-502-54	49-502-46A	49-502-61		
72	1ನೇ ಬಿ ಮುಖ್ಯ ರಸ್ತೆ 1st B Main road							30000
	49-503-1	49-503-38						
73	ನೀಲತ್ತಹಳ್ಳಿ ರಸ್ತೆ ಬ್ಲಾಕ್ ನಂ.52 Neelthahalli road Block No. 52							
	52-8-103	52-8-101	52-8-81					30000
74	ಮಾವಿನಕಟ್ಟೆ ಪಾಳ್ಯ ರಸ್ತೆ Mavinakattepalya Road							
	52-143-2A	52-143-2	52-143-1					30000
75	ಮಲ್ಲಾಘಟ್ಟ - Mallaghatta							6000
76	ಮಾವಿನಕಟ್ಟೆ - Mavinakatte							6000
77	ಮೂಗನಪಾಳ್ಯ - Muganapalya							6000
78	ಜನತಾ ಕಾಲೋನಿ - Janatha Colony							6000

79	ರೆಗ್ಯುಲೇಟೆಡ್ ಯಾರ್ಡ್ -Regyulated yard							30000
	ವಾರ್ಡ್ ನಂ.3 Ward No.3							
80	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.5 B.M.Road East ,Block No. 5							30000
	5-3-26	5-3-120I	5-3-118	5-3-120G	5-3-120D	5-3-120A	5-3-76	
	5-3-146B	5-3-146	5-3-118A	5-3-120F	5-3-120C	5-3-120	5-3-62	
	5-3-146A	5-3-160	5-3-120H	5-3-120E	5-3-120B	5-3-192	5-3-58	
	5-3-58A	5-3-116						
81	ದೊಡ್ಡಪೇಟೆ ರಸ್ತೆ Doddapete Road							8000
	5-5-19	5-5-27	5-5-35	5-5-41	5-5-3	5-5-9A	5-5-15	
	5-5-23	5-5-29	5-5-37	5-5-45	5-5-3A	5-5-9B	5-5-15A	
	5-5-25	5-5-33	5-5-39	5-5-1	5-5-9	5-5-11	5-5-15B	
	5-5-17	5-5-17A	5-5-47	5-5-49	5-5-51			
82	ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ Kollapuradamma Temple Road							6000
	5-114-29							
83	ಕೋಟೆ ಮುಖ್ಯ ರಸ್ತೆ, ಬ್ಲಾಕ್ ನಂ.9 Kote Main Road Block No.9							6000
	9-5-113	9-5-71	9-5-81	9-5-89	9-5-107	9-5-69	9-5-79	
	9-5-57	9-5-75	9-5-83	9-5-95	9-5-109	9-5-85	9-5-117	
	9-5-93	9-5-73	9-5-91	9-5-99	9-5-111	9-5-103	9-5-53	
	9-5-65	9-5-77	9-5-87					

84	ಉಪ್ಪಾರ ಬೀದಿ Uppar Beedhi							8000
	9-9-10	9-9-42	9-9-34	9-9-24	9-9-11	9-9-5	9-9-13A	
	9-9-26	9-9-38	9-9-40B	9-9-24A	9-9-3	9-9-7	9-9-33	
	9-9-30	9-9-40	9-9-12	9-9-37	9-9-1	9-9-13D	9-9-31	
	9-9-28	9-9-40A	9-9-18	9-9-45	9-9-3A	9-9-13C	9-9-29	
	9-9-32	9-9-36	9-9-14	9-9-43	9-9-1A	9-9-13	9-9-25	
	9-9-46	9-9-36A	9-9-22	9-9-41	9-9-9	9-9-13B	9-9-21	
	9-9-21A	9-9-23	9-9-19	9-9-15	9-9-15B			
	9-9-19A	9-9-23A	9-9-17	9-9-15A				
85	ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ Kollapuradamma Temple Road							6000
	9-114-12B	9-114-4	9-114-24	9-114-18A	9-114-16	9-114-14	9-114-12C	
	9-114-10	9-114-2	9-114-26	9-114-18	9-114-12	9-114-22A	9-114-10D	
	9-114-10A	9-114-22	9-114-10B	9-114-20A	9-114-12A	9-114-6	9-114-12D	
	9-114-8	9-114-22B	9-114-10C	9-114-20				
86	ಬ್ಲಾಕ್ ನಂ.9 ದಕ್ಷಿಣ ಕ್ರಾಸ್ ರಸ್ತೆ.. Block No.9 South 3rd Cross							8000
	9-115-3	9-115-5	9-115-15	9-115-13	9-115-9	9-115-7	9-115-1	
87	1ನೇ ಮುಖ್ಯ ರಸ್ತೆ 1st Main Road							8000
	9-501-13	9-501-15	9-501-7	9-501-4	9-501-2	9-501-10	9-501-14	
	9-501-11	9-501-19	9-501-5	9-501-8	9-501-2A	9-501-1	9-501-6	
	9-501-17							

88	1ನೇ ಬಿ ಮುಖ್ಯ ರಸ್ತೆ 1st B Main Road							8000
	9-503-30A	9-503-28A	9-503-26	9-503-32D	9-503-32B	9-503-28	9-503-24	
	9-503-30	9-503-28B	9-503-22	9-503-32C	9-503-32	9-503-24A	9-503-32A	
89	ಉಪ್ಪಾರ ಬೀದಿ –Uppar Street							8000
90	ದರ್ಜಿಗರ ಬೀದಿ–Darjigara Street							10500
91	ದೊಡ್ಡಪೇಟೆ ಎಡ ಭಾಗ – Doddapete Left Side							8000
92	ಸ್ಟಡ್ ಫಾರಂ– Stud Farm							30000
93	ತಿಪ್ಪಯ್ಯಶೆಟ್ಟಿಗಲ್ಲಿ– Thippaiah Shetty Galli							6000
94	ಬಿ.ಎಂ.ರಸ್ತೆ ಪೂರ್ವ, ಮುಖ್ಯ ರಸ್ತೆ ಸರ್ಕಲ್‌ನಿಂದ ಪ್ರವಾಸಿ ಮಂದಿರದ ಕಡೆಗೆ–B.M.Road (East)From Main Circle to Pravasi Mandira							35000
95	ಬಿ.ಎಂ.ರಸ್ತೆ ಪೂರ್ವ, ಪ್ರವಾಸಿ ಮಂದಿರದಿಂದ ಆರ್.ಎಂ.ಸಿ.ಯಾರ್ಡ್ ಕಡೆಗೆ.M.Road (East)From Main Circle to R.M.C.Yard							35000
	ವಾರ್ಡ್ ನಂ.4 Ward No.4							
96	ದೊಡ್ಡಪೇಟೆ ರಸ್ತೆ ಬ್ಲಾಕ್ ನಂ.24 Doddapete Road Block No. 24							
	17-5-155	17-5-185	17-5-159	17-5-143	17-5-145			6000
	17-5-179	17-5-177	17-5-161	17-5-147	17-5-147A			
	17-5-187	17-5-171	17-5-165	17-5-153	17-5-147B			
	17-5-181	17-5-175	17-5-121	17-5-149	17-5-181A			
	17-5-183	17-5-157	17-5-137	17-5-133				
97	ಉಪ್ಪಾರ ಬೀದಿ Uppar Street							6000
	17-9-64	17-9-56	17-9-81	17-9-70	17-9-82	17-9-63	17-9-47	

	17-9-60	17-9-54	17-9-77	17-9-72	17-9-76	17-9-67	17-9-51	
	17-9-62	17-9-56A	17-9-71	17-9-74	17-9-80	17-9-65	17-9-53	
	17-9-58	17-9-85	17-9-77B	17-9-86	17-9-78A	17-9-69	17-9-61	
	17-9-48	17-9-83	17-9-77A	17-9-84	17-9-78	17-9-49	17-9-55	
	17-9-57	17-9-49B	17-9-49C	17-9-49A				
98	ದರ್ಜಿಗರ ಬೀದಿ Dargigar Street							6000
	17-14-29	17-14-31	17-14-69	17-14-65	17-14-43	17-14-53	17-14-47A	
	17-14-35	17-14-37	17-14-71	17-14-61	17-14-39	17-14-57	17-14-43A	
	17-14-33	17-14-67	17-14-63	17-14-47	17-14-55	17-14-59		
99	ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ Kollapuradamma Temple Road							6000
	17-114-34	17-114-30	17-114-30A	17-114-28				
100	ಬ್ಲಾಕ್ ನಂ.9 ದಕ್ಷಿಣ ಕ್ರಾಸ್ ರಸ್ತೆ, Block No.9 South 3rd Cross							6000
	17-115-16A	17-115-4	17-115-6	17-115-10A	17-115-20F	17-115-20C	17-115-20A	
	17-115-20B	17-115-6A	17-115-12	17-115-16	17-115-18	17-115-20E	17-115-20G	
	17-115-2	17-115-8	17-115-10	17-115-16B	17-115-20D	17-115-20		
101	1ನೇ ಮುಖ್ಯ ರಸ್ತೆ 1st Main road							6000
	17-501-28	17-501-4	17-501-9A	17-501-3	17-501-17	17-501-25A	17-501-2	
	17-501-30	17-501-6	17-501-9	17-501-5	17-501-21	17-501-25	17-501-9C	
	17-501-32	17-501-8A	17-501-11	17-501-7	17-501-23	17-501-27A	17-501-3A	
	17-501-20	17-501-10	17-501-9B	17-501-15	17-501-31A	17-501-27C	17-501-19	

	17-501-12	17-501-8	17-501-1	17-501-13	17-501-31	17-501-27B	17-501-27D	
102	1ನೇ ಎ ಮುಖ್ಯ ರಸ್ತೆ 1st A Main road							6000
	17-502-36A	17-502-35B	17-502-36B	17-502-36	17-502-38	17-502-35A	17-502-35	
	17-502-37							
103	1ನೇ ಬಿ ಮುಖ್ಯ ರಸ್ತೆ 1st B Main road							6000
	17-503-72	17-503-68	17-503-59	17-503-61	17-503-66	17-503-63	17-503-67	
	17-503-54	17-503-64	17-503-57	17-503-71	17-503-58	17-503-55	17-503-69	
	17-503-52	17-503-62	17-503-60	17-503-32	17-503-65			
104	2ನೇ ಮುಖ್ಯ ರಸ್ತೆ 2nd Main road							6000
	17-504-39	17-504-47	17-504-44B	17-504-44A	17-504-43	17-504-48	17-504-40	
	17-504-41	17-504-46	17-504-44	17-504-42A	17-504-44C	17-504-42	17-504-40A	
105	3ನೇ ಮುಖ್ಯ ರಸ್ತೆ 3rd Main road							8000
	17-505-76	17-505-79	17-505-77	17-505-75				
106	ಉಪ್ಪಾರರ ಬೀದಿ - Uppar Street							8000
107	ದರ್ಜಿಗರ ಬೀದಿ- Darjigara Street							6000
108	ಬೈರಾಗಿ ವಲ -Byragimata							6000
109	ಗಾನಿಗರ ಬೀದಿ - Ganigara Street							9500
110	ಹೂವಾಡಿಗರ ಬೀದಿ (ಪ) -Hoovadigara Street							9500

ವಾರ್ಡ್ ನಂ.5 Ward No.5

111	ಕೋಟೆ ಮುಖ್ಯ ರಸ್ತೆ ಬ್ಲಾಕ್ ನಂ.24 Kote Main Road Block No. 24							6000
	24-5-203	24-5-231	24-5-227	24-5-231A	24-5-215	24-5-209	24-5-195	
	24-5-235	24-5-221	24-5-229	24-5-231B	24-5-217	24-5-189	24-5-197	
	24-5-227A	24-5-223	24-5-229A	24-5-211	24-5-219	24-5-191	24-5-199	
	24-5-233	24-5-225	24-5-229B	24-5-213	24-5-207	24-5-193	24-5-201	
	24-5-205							
112	ಆಶ್ರಯ ಕಾಲೋನಿ ರಸ್ತೆ .Ashrya Colony Road							6000
	24-13-2	24-13-4	24-13-10	24-13-8	24-13-6			
113	ದರ್ಜಿಗರ ಬೀದಿ .Darjigara Street							6000
	24-14-72	24-14-60	24-14-52	24-14-48	24-14-44	24-14-62		
	24-14-40	24-14-56	24-14-50	24-14-46	24-14-42			
114	ಸಿದ್ಧಾರ್ಥ ಕಾಲೋನಿ ರಸ್ತೆ .Siddartha Colony Road							6000
	24-123-31	24-123-13	24-123-23	24-123-33	24-123-41	24-123-53	24-123-65	
	24-123-7	24-123-15	24-123-19	24-123-29	24-123-43	24-123-55	24-123-67	
	24-123-5	24-123-1	24-123-21	24-123-27	24-123-45	24-123-59	24-123-51	
	24-123-11	24-123-3	24-123-25	24-123-37	24-123-47	24-123-61		
	24-123-9	24-123-17	24-123-35	24-123-39	24-123-49	24-123-63		
115	1ನೇ ಮುಖ್ಯ ರಸ್ತೆ 1st Main road							6000

	24-501-8H	24-501-12A	24-501-8G	24-501-8B	24-501-13	24-501-1		
	24-501-18	24-501-10	24-501-8F	24-501-7	24-501-15			
	24-501-16	24-501-8	24-501-8E	24-501-9	24-501-17			
	24-501-14	24-501-6	24-501-8D	24-501-11	24-501-5			
	24-501-12	24-501-8A	24-501-8C	24-501-11A	24-501-3			
116	1ನೇ ಎ ಮುಖ್ಯ ರಸ್ತೆ 1st A Main road							6000
	24-502-106	24-502-106A	24-502-108A	24-502-108	24-502-104	24-502-103		
117	1ನೇ ಬಿ ಮುಖ್ಯ ರಸ್ತೆ 1st B Main road							6000
	24-503-122A	24-503-133D	24-503-123	24-503-121C	24-503-132	24-503-119	24-503-118	
	24-503-133	24-503-129	24-503-123A	24-503-124A	24-503-130	24-503-117	24-503-122	
	24-503-133A	24-503-129A	24-503-121	24-503-124	24-503-128	24-503-115	24-503-140	
	24-503-133B	24-503-129B	24-503-121A	24-503-136	24-503-126	24-503-116	24-503-138	
	24-503-133C	24-503-127	24-503-121B	24-503-134	24-503-137	24-503-120		
118	2ನೇ ಮುಖ್ಯ ರಸ್ತೆ 2nd Main road							6000
	24-504-162	24-504-160	24-504-164	24-504-166				
119	3ನೇ ಮುಖ್ಯ ರಸ್ತೆ 3rd Main road							6000
	24-505-149	24-505-147	24-505-145	24-505-143	24-505-144	24-505-146	24-505-148	

	24-505-150							
120	4ನೇ ಮುಖ್ಯ ರಸ್ತೆ 4th Main road							6000
	24-506-112	24-506-111						
121	4ನೇ ಎ ಮುಖ್ಯ ರಸ್ತೆ 4th A Main road							6000
	24-507-157	24-507-155	24-507-153	24-507-151	24-507-152	24-507-154	24-507-156	
	24-507-158							
122	5ನೇ ಮುಖ್ಯ ರಸ್ತೆ 5th Main road							6000
	24-508-24	24-508-58	24-508-52A	24-508-46	24-508-40	24-508-21	24-508-29	
	24-508-28	24-508-56	24-508-52B	24-508-44	24-508-38	24-508-23	24-508-31	
	24-508-32	24-508-54	24-508-50	24-508-42	24-508-36	24-508-25	24-508-33	
	24-508-34	24-508-52	24-508-48	24-508-40A	24-508-21A	24-508-27	24-508-35	
	24-508-37	24-508-41A	24-508-43	24-508-49	24-508-55			
	24-508-39	24-508-41	24-508-45	24-508-53				
123	2ನೇ ಕ್ರಾಸ್ 2nd Cross							6000
	24-510-84	24-510-84A	24-510-83	24-510-83A				
124	2ನೇ ಎ ಕ್ರಾಸ್ 2nd A Cross							6000
	24-511-100	24-511-90	24-511-93A	24-511-89E	24-511-89	24-511-101		
	24-511-88	24-511-99	24-511-95A	24-511-89A	24-511-91	24-511-101A		
	24-511-94	24-511-87A	24-511-95	24-511-89C	24-511-93	24-511-101B		
	24-511-92	24-511-97	24-511-89D	24-511-89B	24-511-87	24-511-101C		

125	ಬೆಸ್ತರ ಬೀದಿ – Besthara Street							6000
126	ದರ್ಜಿಗರ ಬೀದಿ ಎಡ ಭಾಗ Darjigara Street Left Side							6000
127	ಗುಜ್ಜಾರಿ ಮೊಹಲ್ಲಾ ಎಡ ಭಾಗ – Gujarimohall Left Side							6000
128	ಈಡಿಗರ ಬೀದಿ ಬಲ ಭಾಗ – Idigara Street							6000
129	ಉಪ್ಪಾರರ ಬೀದಿ (ಷೂ) –Uppar Street (E)							8000
ವಾರ್ಡ್ ನಂ.6 Ward No.7								
130	ಕೋಟೆ ಮುಖ್ಯ ರಸ್ತೆ ಬ್ಲಾಕ್ ನಂ.30 Kote Main Road Block No. 30							6000
	30-5-269	30-5-267	30-5-263	30-5-259	30-5-255	30-5-251	30-5-247	
	30-5-239	30-5-265	30-5-261	30-5-257	30-5-253	30-5-249	30-5-245	
	30-5-243	30-5-241A	30-5-241					
131	ಆಶ್ರಯ ಕಾಲೋನಿ ರಸ್ತೆ .Ashrya Colony Road							6000
	30-13-12							
132	ಸಿದ್ಧಾರ್ಥ ಕಾಲೋನಿ ರಸ್ತೆ .Siddartha Colony Road							
	30-123-58	30-123-66	30-123-50	30-123-38	30-123-24	30-123-18	30-123-6	6000
	30-123-62	30-123-56	30-123-44	30-123-34	30-123-22	30-123-16	30-123-10	
	30-123-14							
133	ಬ್ಲಾಕ್ ನಂ.30 ದಕ್ಷಿಣ ಕ್ರಾಸ್ ರಸ್ತೆ, Block No.30 South 3rd Cross							6000
	30-127-35	30-127-71	30-127-67	30-127-63	30-127-59	30-127-55	30-127-51	
	30-127-73	30-127-69	30-127-65	30-127-61	30-127-57	30-127-53	30-127-49	

	30-127-47	30-127-41	30-127-7	30-127-11	30-127-15	30-127-19	30-127-23	
	30-127-45	30-127-5	30-127-9	30-127-13	30-127-17	30-127-21	30-127-25	
	30-127-27	30-127-29	30-127-31	30-127-33	30-127-39			
134	1ನೇ ಮುಖ್ಯ ರಸ್ತೆ 1st Main road							6000
	30-501-1	30-501-3A	30-501-5	30-501-4	30-501-8			
	30-501-3	30-501-3B	30-501-2	30-501-6	30-501-8A			
135	1ನೇ ಎ ಮುಖ್ಯ ರಸ್ತೆ 1st A Main road							6000
	30-502-15	30-502-17	30-502-19	30-502-21	30-502-18	30-502-16	30-502-22	
	30-502-20							
136	1ನೇ ಬಿ ಮುಖ್ಯ ರಸ್ತೆ 1st B Main road							6000
	30-503-34	30-503-31	30-503-37	30-503-25	30-503-38	30-503-34A	30-503-30	
	30-503-29	30-503-35	30-503-27	30-503-28	30-503-36	30-503-32	30-503-30A	
	30-503-30B							
137	1ನೇ ಬಿ ಮುಖ್ಯ ರಸ್ತೆ 1st B Main road							6000
	30-504-53	30-504-54	30-504-49	30-504-51				
138	3ನೇ ಮುಖ್ಯ ರಸ್ತೆ 3rd Main road							6000
	30-505-109	30-505-103	30-505-97	30-505-91	30-505-109A	30-505-88	30-505-96	
	30-505-107	30-505-101	30-505-95	30-505-89	30-505-111	30-505-92	30-505-98	
	30-505-105	30-505-99	30-505-93	30-505-87	30-505-90	30-505-94	30-505-100	
	30-505-102	30-505-106	30-505-110					

	30-505-104	30-505-108	30-505-112					
139	4ನೇ ಮುಖ್ಯ ರಸ್ತೆ 4th Main road							6000
	30-506-115	30-506-127	30-506-121	30-506-114	30-506-118	30-506-122	30-506-126	
	30-506-131	30-506-123	30-506-117	30-506-116	30-506-120	30-506-124	30-506-128	
	30-506-130	30-506-132	30-506-134	30-506-133				
140	5ನೇ ಮುಖ್ಯ ರಸ್ತೆ 5th Main road							6000
	30-508-45	30-508-48A	30-508-44	30-508-47	30-508-39	30-508-43B		
	30-508-41A	30-508-48	30-508-42	30-508-43	30-508-39A			
	30-508-43A	30-508-46	30-508-40	30-508-41	30-508-41B			
141	1ನೇ ಕ್ರಾಸ್ 1st Cross							6000
	30-509-9	30-509-11	30-509-12A	30-509-10C	30-509-10B	30-509-10A	30-509-10	
	30-509-12							
142	2ನೇ ಕ್ರಾಸ್ 2nd Cross							6000
	30-510-59	30-510-83	30-510-77	30-510-73A	30-510-63	30-510-69		
	30-510-85	30-510-81	30-510-75	30-510-57	30-510-65	30-510-72		
	30-510-85A	30-510-79	30-510-73	30-510-61	30-510-67	30-510-76		
143	ಮದ್ದೂರು ರಸ್ತೆ ಬ್ಲಾಕ್ ನಂ.34 Maddur Road Block No. 34							6000
	34-2-149	34-2-155						
144	ಕೋಟೆ ಮುಖ್ಯ ರಸ್ತೆ Kote Main Road							6000

	34-5-277	34-5-283	34-5-281					
145	ಆಶ್ರಯ ಕಾಲೋನಿ ರಸ್ತೆ .Ashrya Colony Road							6000
	34-13-14	34-13-18	34-13-16					
146	ಬ್ಲಾಕ್ ನಂ.30 ದಕ್ಷಿಣ 2 ನೇ ಕ್ರಾಸ್ ರಸ್ತೆ,, Block No.30 South 2nd Cross							6000
	34-127-60	34-127-70	34-127-62	34-127-52	34-127-44	34-127-38	34-127-32	
	34-127-76	34-127-66	34-127-58	34-127-50	34-127-42	34-127-36	34-127-28	
	34-127-74	34-127-64	34-127-54	34-127-46	34-127-40	34-127-34	34-127-26	
	34-127-22	34-127-16	34-127-10	34-127-6	34-127-2			
	34-127-20	34-127-14	34-127-8	34-127-4				
147	1ನೇ ಮುಖ್ಯ ರಸ್ತೆ 1st Main road							6000
	34-501-35	34-501-25	34-501-31	34-501-22	34-501-28	34-501-34		
	34-501-21	34-501-27	34-501-33	34-501-20	34-501-30			
	34-501-23	34-501-29	34-501-24	34-501-18	34-501-32			
148	1ನೇ ಎ ಮುಖ್ಯ ರಸ್ತೆ 1st A Main road							6000
	34-502-58	34-502-56	34-502-54A	34-502-50	34-502-48A	34-502-46		
	34-502-56A	34-502-54	34-502-52	34-502-48	34-502-48B	34-502-44		
	34-502-42	34-502-40	34-502-38					
149	1ನೇ ಬಿ ಮುಖ್ಯ ರಸ್ತೆ 1st B Main road							6000
	34-503-1	34-503-4	34-503-3					

150	2ನೇ ಮುಖ್ಯ ರಸ್ತೆ 2nd Main road							6000
	34-504-14	34-504-12	34-504-10	34-504-8	34-504-6	34-504-5	34-504-9	
151	3ನೇ ಮುಖ್ಯ ರಸ್ತೆ 3rd Main road							6000
	34-505-16A	34-505-16	34-505-15					
152	ಸಿದ್ಧಾರ್ಥ ಕಾಲೋನಿ –Siddartha Colony							6000
153	ಈಡಿಗರ ಬೀದಿ ಎಡ ಭಾಗ ಮತ್ತು ಮಾವಿನ ತೋಪು- Idigara Street Left Side and Mavina Thopu							6000
154	ದೊಡ್ಡಪೇಟೆ ಬಲಭಾಗ- Doddapete Right Side							8000
155	ಸತ್ತಾರ ಖಾನ್ ಬೀದಿ – Sathar Khan Street							6000
	ವಾರ್ಡ್ ನಂ.7 Ward No.7							
156	ಮದ್ದೂರು ರಸ್ತೆ ಬ್ಲಾಕ್ ನಂ.25 Maddur Road Block No. 25							12000
	25-2-121A	25-2-127B	25-2-121	25-2-127	25-2-135			
	25-2-127C	25-2-117	25-2-125	25-2-127A				
157	ಕೋಟೆ ಮುಖ್ಯ ರಸ್ತೆ Kote Main Road							6000
	25-5-198	25-5-202	25-5-206	25-5-212	25-5-220	25-5-228	25-5-230	
	25-5-192							
158	ದರ್ಜಿಗರ ಬೀದಿ .Darjigara Street							6000
	25-14-20	25-14-12	25-14-8	25-14-10	25-14-16	25-14-24		
	25-14-18	25-14-4	25-14-10A	25-14-8A	25-14-14	25-14-26		
	25-14-18A	25-14-6	25-14-10B	25-14-10C	25-14-22	25-14-28		

159	ಬ್ಲಾಕ್ 25 ದಕ್ಷಿಣ 1 ನೇ ಕ್ರಾಸ್ ರಸ್ತೆ, Block 25 South 1st Cross Road							12000
	25-124-1	25-124-17	25-124-5A	25-124-5	25-124-7	25-124-11	25-124-13	
	25-124-15	25-124-21	25-124-31					
160	1ನೇ ಮುಖ್ಯ ರಸ್ತೆ 1st Main road							6000
	25-501-2	25-501-1						
161	1ನೇ ಬಿ ಮುಖ್ಯ ರಸ್ತೆ 1st B Main road							7000
	25-502-10D	25-502-10B	25-502-9	25-502-9B	25-502-10A	25-502-6A	25-502-5	
	25-502-10C	25-502-7	25-502-9A	25-502-12	25-502-10	25-502-6	25-502-5A	
	25-502-3							
162	ಮದ್ದೂರು ರಸ್ತೆ ಬ್ಲಾಕ್ ನಂ.28 Maddur Road Block No. 28							12000
	28-2-147	28-2-143	28-2-145					
163	ಕೋಟೆ ಮುಖ್ಯ ರಸ್ತೆ Kote Main Road							8000
	28-5-242	28-5-278	28-5-274	28-5-270	28-5-274A	28-5-258	28-5-252	
	28-5-280	28-5-276	28-5-272	28-5-268	28-5-266	28-5-260	28-5-240	
	28-5-238	28-5-236	28-5-234					
164	ಬ್ಲಾಕ್ 25 ದಕ್ಷಿಣ 1 ನೇ ಕ್ರಾಸ್ ರಸ್ತೆ, Block 25 South 1st Cross Road							8000
	28-124-18A	28-124-32	28-124-4	28-124-28	28-124-20	28-124-14	28-124-8	
	28-124-36	28-124-30	28-124-6	28-124-24	28-124-18	28-124-12	28-124-12A	
	28-124-34	28-124-2	28-124-26	28-124-22	28-124-16	28-124-10	28-124-16A	

165	1ನೇ ಮುಖ್ಯ ರಸ್ತೆ 1st Main road							8000
	28-501-9	28-501-11	28-501-9B	28-501-9A				
166	1ನೇ ಎ ಮುಖ್ಯ ರಸ್ತೆ 1st A Main road							8000
	28-502-41	28-502-47	28-502-51	28-502-56	28-502-52	28-502-48B	28-502-46	
	28-502-43	28-502-49	28-502-54	28-502-58	28-502-50	28-502-48A	28-502-48	
	28-502-42	28-502-42A	28-502-44B	28-502-44A	28-502-44			
167	1ನೇ ಬಿ ಮುಖ್ಯ ರಸ್ತೆ 1st B Main road							6000
	28-503-62	28-503-60	28-503-62A	28-503-62B	28-503-62C	28-503-62D	28-503-63	
	28-503-63A							
168	2ನೇ ಮುಖ್ಯ ರಸ್ತೆ 2nd Main road							6000
	28-504-1A	28-504-4	28-504-3	28-504-1	28-504-1B			
169	3ನೇ ಮುಖ್ಯ ರಸ್ತೆ 3rd Main road							6000
	28-505-7A	28-505-7	28-505-6	28-505-8				
170	4ನೇ ಮುಖ್ಯ ರಸ್ತೆ 4th Main road							6000
	28-506-66A	28-506-66	28-506-66C	28-506-66B				
171	4ನೇ ಎ ಮುಖ್ಯ ರಸ್ತೆ 4th A Main road							6000
	28-507-14	28-507-35	28-507-22	28-507-28	28-507-36	28-507-37	28-507-15	
	28-507-20	28-507-24A	28-507-24	28-507-30	28-507-36A	28-507-31	28-507-15A	
	28-507-18	28-507-22A	28-507-26	28-507-32	28-507-38	28-507-33	28-507-17	

	28-507-19	28-507-21A	28-507-23	28-507-21	28-507-23A	28-507-27	28-507-27A	
172	ದೊಡ್ಡಪೇಟೆ ಬಲಭಾಗ - Doddapete Right Side							8000
173	ಗುಜ್ಜಾರಿ ಮೊಹಲ್ಲಾ - GujjariMohalla							6000
174	ಅಕ್ಕಸಾಲಿಗರ ಬೀದಿ ಎಡ ಭಾಗ - Akkasaligara Street Left Side							6000
175	ಮದ್ದೂರು ರಸ್ತೆ ಎಡಭಾಗ - Maddur Road Left Side							12000
176	ತಂಜಾವೂರ್ ಮೊಹಲ್ಲಾ - Thanjavoor Mohalla							6000
177	ಷರೀಫ್ ಮೊಹಲ್ಲಾ - Sharif Mohalla							6000
	ವಾರ್ಡ್ ನಂ.8 Ward No.8							
178	ಮದ್ದೂರು ರಸ್ತೆ ಬ್ಲಾಕ್ ನಂ.14 Maddur Road Block No. 14							12000
	14-2-65	14-2-67	14-2-81	14-2-85	14-2-91	14-2-95	14-2-97	
	14-2-69	14-2-73	14-2-79	14-2-87	14-2-83	14-2-103	14-2-105	
	14-2-71	14-2-75	14-2-77	14-2-89	14-2-93	14-2-107	14-2-99	
	14-2-99A	14-2-101A	14-2-111	14-2-113A	14-2-115			
	14-2-101	14-2-109	14-2-113	14-2-113B				
179	ಕೋಟೆ ಮುಖ್ಯ ರಸ್ತೆ ,,, Kote Main Road							6000
	14-5-136	14-5-154	14-5-160	14-5-166	14-5-172	14-5-178	14-5-184	
	14-5-152	14-5-156	14-5-162	14-5-168	14-5-174	14-5-180	14-5-186	
	14-5-148	14-5-158	14-5-164	14-5-170	14-5-176	14-5-182	14-5-186A	
	14-5-188	14-5-150	14-5-144	14-5-140	14-5-138	14-5-132	14-5-128	

	14-5-152A	14-5-146	14-5-142	14-5-138A	14-5-134	14-5-130	14-5-126	
	14-5-124	14-5-122						
180	ದರ್ಜಿಗರ ಬೀದಿ .Darjigara Street							9450
	14-14-17	14-14-1	14-14-5	14-14-11	14-14-15	14-14-21	14-14-23A	
	14-14-19	14-14-3	14-14-9	14-14-13	14-14-27	14-14-23	14-14-23B	
181	ಗಾಣಿಗರ ಬೀದಿ .Ganigara Street							6000
	14-116-2	14-116-6A	14-116-2B	14-116-12	14-116-18	14-116-20A		
	14-116-4	14-116-6B	14-116-2C	14-116-16	14-116-18A	14-116-30		
	14-116-6	14-116-6C	14-116-4A	14-116-12A	14-116-20	14-116-26		
	14-116-8	14-116-2A	14-116-4B	14-116-12B	14-116-24			
182	1ನೇ ಮುಖ್ಯ ರಸ್ತೆ 1st Main road							6000
	14-501-104	14-501-100	14-501-110	14-501-120	14-501-124A	14-501-123	14-501-97	
	14-501-94	14-501-106	14-501-110A	14-501-118	14-501-122	14-501-103	14-501-95	
	14-501-96	14-501-108	14-501-112	14-501-114	14-501-109	14-501-101	14-501-93	
	14-501-98	14-501-108A	14-501-116	14-501-124	14-501-105	14-501-99		
183	1ನೇ ಎ ಮುಖ್ಯ ರಸ್ತೆ 1st A Main road							6000
	14-502-21	14-502-9A	14-502-5	14-502-6	14-502-16	14-502-22C	14-502-18A	
	14-502-19	14-502-7	14-502-5A	14-502-8	14-502-18	14-502-22D	14-502-18B	
	14-502-17	14-502-7A	14-502-3	14-502-10	14-502-22	14-502-22F	14-502-126	

	14-502-13	14-502-7B	14-502-1	14-502-12	14-502-22A	14-502-22E	14-502-125	
	14-502-9	14-502-7C	14-502-4	14-502-14	14-502-22B	14-502-22G		
184	1ನೇ ಬಿ ಮುಖ್ಯ ರಸ್ತೆ 1st B Main road							6000
	14-503-35B	14-503-33	14-503-27	14-503-34	14-503-34C			
	14-503-35A	14-503-31	14-503-25	14-503-34A				
	14-503-35	14-503-29	14-503-26	14-503-34B				
185	2ನೇ ಮುಖ್ಯ ರಸ್ತೆ 2nd Main road							6000
	14-504-47	14-504-61	14-504-55A	14-504-39	14-504-51	14-504-46	14-504-56	
	14-504-42	14-504-59	14-504-55	14-504-41	14-504-40A	14-504-48	14-504-56A	
	14-504-65	14-504-57A	14-504-53	14-504-43	14-504-40	14-504-50	14-504-52A	
	14-504-63	14-504-57	14-504-37	14-504-43A	14-504-44	14-504-52	14-504-60C	
	14-504-60B	14-504-60	14-504-46A					
	14-504-60A	14-504-44A	14-504-50A					
186	3ನೇ ಮುಖ್ಯ ರಸ್ತೆ 3rd Main road							6000
	14-505-71	14-505-79A	14-505-79	14-505-74	14-505-70	14-505-82	14-505-90	
	14-505-69	14-505-87	14-505-69A	14-505-72	14-505-76	14-505-84		
	14-505-73	14-505-83	14-505-69B	14-505-72A	14-505-78	14-505-86		
	14-505-75	14-505-81	14-505-74A	14-505-72B	14-505-80	14-505-88		
187	ದೊಡ್ಡಪೇಟೆ ಬಲಭಾಗ ರಸ್ತೆ – Doddapete Side Side Road							8000
188	ಅಕ್ಕಸಾಲಿಗರ ಬೀದಿ ಬಲಭಾಗ – Akkasaligara Street Right Side							6000

189	ನೇಯ್ಗೆಯರ ಬೀದಿ –Neygeyara Street							6000
190	ಗೊನೆಕಾರರ ಬೀದಿ –Gonekarara Street							6000
191	ತಿಗಳರ ಬೀದಿ – Thigalara street							6000
192	ಮದ್ದೂರು ರಸ್ತೆ ಎಡಭಾಗ – Maddur Road Left Side							12000
	ವಾರ್ಡ್ ನಂ.9 Ward No.9							
193	ಮದ್ದೂರು ರಸ್ತೆ ಬ್ಲಾಕ್ ನಂ.2 Maddur Road , Block No. 2							8000
	2-2-13	2-2-1	2-2-3	2-2-5	2-2-7	2-2-9	2-2-11	
	2-2-15	2-2-7A						
194	ಬಿ.ಎಂ.ರಸ್ತೆ ಪೂರ್ವ, B.M.Road East							30000
	2-3-10	2-3-8	2-3-6	2-3-4	2-3-2			
195	ಬಿ.ಎಂ.ರಸ್ತೆ ಪಶ್ಚಿಮ , B.M.Road West							30000
	2-4-1	2-4-5	2-4-9	2-4-13	2-4-17			
	2-4-3	2-4-7	2-4-11	2-4-15	2-4-19			
196	ಕೋಟೆ ಮುಖ್ಯ ರಸ್ತೆ Kote Main Road							11000
	2-5-52	2-5-44	2-5-36	2-5-28	2-5-20	2-5-12	2-5-4	
	2-5-50	2-5-42	2-5-34	2-5-26	2-5-18	2-5-10	2-5-2	
	2-5-48	2-5-40	2-5-32	2-5-24	2-5-16	2-5-8		

	2-5-46	2-5-38	2-5-30	2-5-22	2-5-14	2-5-6		
197	ದುರ್ಗ ಲಾಡ್ಜ್ ರಸ್ತೆ Durga Lodge Road							11000
	2-102-15	2-102-13	2-102-1	2-102-5	2-102-7	2-102-9	2-102-11	
198	1ನೇ ಮುಖ್ಯ ರಸ್ತೆ 1st Main road							11000
	2-501-1							
199	1ನೇ ಎ ಮುಖ್ಯ ರಸ್ತೆ 1st A Main road							11000
	2-502-3	2-502-5	2-502-7	2-502-4	2-502-8	2-502-6		
200	ಮದ್ದೂರು ರಸ್ತೆ ಬ್ಲಾಕ್ ನಂ.10 Maddur Road Block No. 10							11000
	10-2-19	10-2-25	10-2-33A	10-2-59	10-2-45			
	10-2-17	10-2-31	10-2-33	10-2-63	10-2-39			
	10-2-23	10-2-29	10-2-35	10-2-47	10-2-41			
	10-2-21	10-2-27	10-2-37	10-2-43				
201	ಕೋಟೆ ಮುಖ್ಯ ರಸ್ತೆ Kote Main Road							6000
	10-5-118	10-5-110	10-5-98	10-5-88	10-5-68	10-5-54	10-5-92	
	10-5-120	10-5-108	10-5-96	10-5-82	10-5-60	10-5-56		
	10-5-112	10-5-104	10-5-102	10-5-66	10-5-72	10-5-58		
	10-5-116	10-5-106	10-5-94	10-5-70	10-5-76	10-5-64		
	10-5-114	10-5-100	10-5-86	10-5-78	10-5-80	10-5-62		
202	ದುರ್ಗ ಲಾಡ್ಜ್ ರಸ್ತೆ Durga Lodge Road							11000

	10-102-8	10-102-6	10-102-14	10-102-12	10-102-24			
	10-102-2	10-102-4	10-102-18	10-102-20				
	10-102-2A	10-102-16	10-102-10	10-102-22				
203	ಗಾಣಿಗರ ಬೀದಿ Ganigara Street							9500
	10-116-7	10-116-17	10-116-11A	10-116-19	10-116-21	10-116-25	10-116-27B	
	10-116-3	10-116-13	10-116-11	10-116-23	10-116-27	10-116-27C		
	10-116-15	10-116-13A	10-116-9	10-116-29	10-116-31	10-116-27A		
204	1ನೇ ಮುಖ್ಯ ರಸ್ತೆ 1st Main road							9500
	10-501-122	10-501-120	10-501-121	10-501-117	10-501-119	10-501-119A	10-501-119B	
205	2ನೇ ಮುಖ್ಯ ರಸ್ತೆ 2nd Main road							9500
	10-504-40	10-504-124	10-504-134A	10-504-139	10-504-137A	10-504-129		
	10-504-38	10-504-136A	10-504-134	10-504-137B	10-504-131A	10-504-137C		
	10-504-126	10-504-136	10-504-130	10-504-135	10-504-133	10-504-37		
	10-504-128	10-504-134B	10-504-132	10-504-137	10-504-131	10-504-39		
206	3ನೇ ಮುಖ್ಯ ರಸ್ತೆ 3rd Main road							9500
	10-505-42	10-505-55	10-505-51	10-505-53	10-505-47	10-505-45	10-505-43	
	10-505-49	10-505-41	10-505-54					
207	4ನೇ ಮುಖ್ಯ ರಸ್ತೆ 4th Main road							9500

	10-506-57	10-506-59						
208	4ನೇ ಎ ಮುಖ್ಯ ರಸ್ತೆ 4th A Main road							9500
	10-507-9	10-507-5	10-507-6	10-507-4	10-507-16	10-507-14		
	10-507-7	10-507-1	10-507-2	10-507-10	10-507-12			
209	5ನೇ ಮುಖ್ಯ ರಸ್ತೆ 5th Main road							9500
	10-508-19	10-508-21	10-508-18	10-508-24	10-508-32			
	10-508-17	10-508-29	10-508-20	10-508-22	10-508-28			
	10-508-17A	10-508-26	10-508-36	10-508-30				
210	1ನೇ ಕ್ರಾಸ್ 1st Cross							9500
	10-509-75	10-509-69A	10-509-65	10-509-72	10-509-68	10-509-86	10-509-82	
	10-509-71	10-509-69	10-509-63A	10-509-66	10-509-70	10-509-84	10-509-80	
	10-509-67	10-509-63	10-509-65A	10-509-74	10-509-76	10-509-78	10-509-88A	
	10-509-88	10-509-96	10-509-81	10-509-91	10-509-89			
	10-509-90	10-509-77	10-509-83	10-509-93				
	10-509-94	10-509-79	10-509-83A	10-509-87				
211	2ನೇ ಕ್ರಾಸ್ 2nd Cross							9500
	10-510-99	10-510-98	10-510-98B	10-510-100				
212	2ನೇ ಎ ಕ್ರಾಸ್ 2nd A Cross							9500
	10-511-114	10-511-105	10-511-107C	10-511-98A	10-511-111			
	10-511-104	10-511-103	10-511-107B	10-511-109	10-511-113			

	10-511-110	10-511-101	10-511-107A	10-511-107				
213	2ನೇ ಬಿ ಕ್ರಾಸ್ 2nd B Cross							9500
	10-512-116							
214	ದೊಡ್ಡಪೇಟೆ ಬಲಭಾಗದ ಮನೆಗಳು – Doddapete Right Side Houses							8000
215	ಬಿ.ಎಂ.ರಸ್ತೆ – B.M.Road							30000
216	ರಮಣಾಬ್ಲಾಕ್ – Ramanablock							8500
217	ಬ್ರಾಹ್ಮಣರ ಬೀದಿ Bramabnara Street							5000
218	ಮದ್ದೂರು ರಸ್ತೆ ಎಡ ಭಾಗ – Maddur Road Left Side							12000
	ವಾರ್ಡ್ ನಂ.10 Ward No.10							
219	ಮದ್ದೂರು ರಸ್ತೆ ಬ್ಲಾಕ್ ನಂ.08 Maddur Road Block No. 08							12000
	8-2-46	8-2-40	8-2-42	8-2-38	8-2-34	8-2-28		
220	ಬಿ.ಎಂ.ರಸ್ತೆ ಪಶ್ಚಿಮ , B.M.Road West							30000
	8-4-21	8-4-37	8-4-39	8-4-41				
221	ಚೌಡೇಶ್ವರಿ ದೇವಸ್ಥಾನದ ರಸ್ತೆ , Chowdeshwari Temple Road							6000
	8-19-33	8-19-35	8-19-5	8-19-13	8-19-21	8-19-27	8-19-31	
	8-19-7	8-19-3	8-19-11	8-19-17	8-19-25	8-19-29	8-19-1	
222	ಸ್ಯಾಮಿಲ್ ರಸ್ತೆ , Sawmill Road							6000
	8-113-8	8-113-12	8-113-10	8-113-6	8-113-16	8-113-18		
223	1ನೇ ಮುಖ್ಯ ರಸ್ತೆ 1st Main road							6000

	8-501-25	8-501-20	8-501-24	8-501-23	8-501-21			
224	1ನೇ ಬಿ ಮುಖ್ಯ ರಸ್ತೆ 1st B Main road							6000
	8-503-9	8-503-1	8-503-3	8-503-5	8-503-7	8-503-10	8-503-8	
	8-503-4	8-503-2						
225	2ನೇ ಮುಖ್ಯ ರಸ್ತೆ 2nd Main road							6000
	8-504-13	8-504-17	8-504-12	8-504-14	8-504-16			
226	ಪದ್ಮಾರು ರಸ್ತೆ ಬ್ಲಾಕ್ ನಂ.18 Maddur Road Block No. 18							12000
	18-2-148	18-2-118	18-2-62	18-2-84	18-2-56	18-2-142A	18-2-136A	
	18-2-102	18-2-120	18-2-66	18-2-88	18-2-54	18-2-142	18-2-134	
	18-2-108	18-2-122	18-2-70	18-2-96	18-2-52	18-2-140	18-2-130A	
	18-2-114	18-2-124	18-2-74	18-2-60	18-2-50	18-2-138	18-2-130	
	18-2-116	18-2-126	18-2-80	18-2-58	18-2-48	18-2-136	18-2-132	
	18-2-128							
227	ಚೌಡೇಶ್ವರಿ ದೇವಸ್ಥಾನದ ರಸ್ತೆ , Chowdeshwari Temple Road							6000
	18-19-43	18-19-71	18-19-49A	18-19-45	18-19-87	18-19-97	18-19-107	
	18-19-75	18-19-73	18-19-49	18-19-41	18-19-89	18-19-99	18-19-109	
	18-19-77	18-19-65	18-19-53	18-19-39	18-19-91	18-19-101	18-19-111	
	18-19-81	18-19-69	18-19-55	18-19-37	18-19-93	18-19-103	18-19-113	
	18-19-77A	18-19-63	18-19-59	18-19-85	18-19-95	18-19-105	18-19-115	
228	ಸ್ಯಾಮಿಲ್ ರಸ್ತೆ , Sawmill Road							6000

	18-113-5	18-113-19	18-113-7	18-113-9	18-113-15	18-113-1		
	18-113-21	18-113-3	18-113-7A	18-113-17	18-113-13			
229	1ನೇ ಮುಖ್ಯ ರಸ್ತೆ 1st Main road							6000
	18-501-108	18-501-122	18-501-118	18-501-116A	18-501-111	18-501-107	18-501-117	
	18-501-110	18-501-120	18-501-116	18-501-113	18-501-109	18-501-105	18-501-121	
230	1ನೇ ಎ ಮುಖ್ಯ ರಸ್ತೆ 1st A Main road							6000
	18-502-19	18-502-15	18-502-11	18-502-7	18-502-3	18-502-12	18-502-14	
	18-502-17	18-502-13	18-502-9	18-502-5	18-502-1	18-502-12A	18-502-6	
231	1ನೇ ಬಿ ಮುಖ್ಯ ರಸ್ತೆ 1st B Main road							6000
	18-503-37	18-503-35	18-503-25	18-503-29	18-503-33			
	18-503-37A	18-503-23	18-503-27	18-503-31	18-503-26			
232	2ನೇ ಮುಖ್ಯ ರಸ್ತೆ 2nd Main road							12000
	18-504-42	18-504-52	18-504-48	18-504-44	18-504-41	18-504-47		
	18-504-52A	18-504-50	18-504-46	18-504-64	18-504-45			
233	3ನೇ ಮುಖ್ಯ ರಸ್ತೆ 3rd Main road							12000
	18-505-62B	18-505-75	18-505-69	18-505-78	18-505-70	18-505-56A	18-505-64	
	18-505-63	18-505-73	18-505-67	18-505-74	18-505-68	18-505-56B	18-505-62	
	18-505-77	18-505-71	18-505-56	18-505-70A	18-505-62A	18-505-66	18-505-60	
	18-505-58							

234	4ನೇ ಮುಖ್ಯ ರಸ್ತೆ 4th Main road							12000
	18-506-82	18-506-80						
235	4ನೇ ಎ ಮುಖ್ಯ ರಸ್ತೆ 4th A Main road							12000
	18-507-83	18-507-84	18-507-85	18-507-86	18-507-88			
236	5ನೇ ಮುಖ್ಯ ರಸ್ತೆ 5th Main road							12000
	18-508-101A	18-508-92	18-508-96	18-508-99	18-508-97			
	18-508-90	18-508-94	18-508-101	18-508-99A	18-508-93			
237	1ನೇ ಕ್ರಾಸ್ 1st Cross							12000
	18-509-130	18-509-124	18-509-126A	18-509-126	18-509-123	18-509-125	18-509-127	
	18-509-129							
238	ಮದ್ದೂರು ರಸ್ತೆ ಬಲ ಭಾಗ - Maddur Road Right Side							12000
239	ಚೌಡೇಶ್ವರಿ ರಸ್ತೆ - Chowdeshwari Road							6000
240	ಶನಿದೇವರ ರಸ್ತೆ - Shanidevara Road							6000
241	ಗೌಸ್ ಬೀದಿ - Gows Street							6000
242	ಎಲ್.ಐ.ಸಿ. ಕಛೇರಿ ರಸ್ತೆ - L.I.C. Office Road							6000
243	ಹಳೇ ಅಂಚೆ ಕಛೇರಿ ರಸ್ತೆ - Old Post Office Road							8000
244	ಹಳೆ ಎಸ್.ಬಿ.ಎಂ. 1 ಮತ್ತು 2 ನೇ ಕ್ರಾಸ್ - Old S.B.M.1 & 2 Cross							8000
	ವಾರ್ಡ್ ನಂ.11 Ward nO.11							
245	ಬಿ.ಎಂ.ರಸ್ತೆ ಪಶ್ಚಿಮ ಬ್ಲಾಕ್ ನಂ.15 , B.M.Road West Block No. 15							30000

	15-4-43	15-4-51	15-4-61	15-4-71	15-4-73	15-4-87	15-4-101	
	15-4-45	15-4-53	15-4-63	15-4-81	15-4-83	15-4-93		
	15-4-47	15-4-55	15-4-65	15-4-79	15-4-85	15-4-95		
	15-4-49	15-4-57	15-4-67	15-4-77	15-4-91	15-4-97		
	15-4-49A	15-4-59	15-4-69	15-4-75	15-4-89	15-4-99		
246	ಚೌಡೇಶ್ವರಿ ದೇವಸ್ಥಾನದ ರಸ್ತೆ , Chowdeshwari Temple Road							6000
	15-19-34	15-19-12	15-19-20	15-19-28	15-19-4			
	15-19-32	15-19-14	15-19-22	15-19-30				
	15-19-8	15-19-16	15-19-24	15-19-36				
	15-19-10	15-19-18	15-19-26	15-19-6				
247	ಬ್ಲಾಕ್ 15 ದಕ್ಷಿಣ 2 ನೇ ಕ್ರಾಸ್ ರಸ್ತೆ, Block 15 South 2nd Cross Road							6000
	15-118-2	15-118-14	15-118-22	15-118-34				
	15-118-10	15-118-16	15-118-24	15-118-32				
	15-118-8	15-118-18	15-118-26	15-118-30				
	15-118-12	15-118-20	15-118-28					
248	ಬ್ಲಾಕ್ 15 ದಕ್ಷಿಣ 5 ನೇ ಕ್ರಾಸ್ ರಸ್ತೆ, Block 15 South 2nd Cross Road							6000
	15-122-3	15-122-5	15-122-7	15-122-3A				
249	1ನೇ ಮುಖ್ಯ ರಸ್ತೆ 1st Main road							6000
	15-501-21	15-501-19	15-501-17	15-501-15	15-501-13	15-501-11	15-501-9	
	15-501-5	15-501-7	15-501-18					

250	1ನೇ ಎ ಮುಖ್ಯ ರಸ್ತೆ ,,,,,, 1st A Main road							6000
	15-502-25	15-502-33	15-502-24	15-502-28	15-502-32	15-502-36		
	15-502-25A	15-502-39	15-502-26	15-502-30	15-502-34	15-502-38		
251	1ನೇ ಬಿ ಮುಖ್ಯ ರಸ್ತೆ ,,,,,, 1st B Main road							6000
	15-503-38A	15-503-41	15-503-41A					
252	2ನೇ ಮುಖ್ಯ ರಸ್ತೆ ,,,,,, 2nd Main road							6000
	15-504-34							
253	3ನೇ ಮುಖ್ಯ ರಸ್ತೆ ,,,,,, 3rd Main road							6000
	15-505-2	15-505-4	15-505-3	15-505-3A	15-505-3B	15-505-1		
254	ಚಿಕ್ಕಕೆರೆ ರಸ್ತೆ, ಬ್ಲಾಕ್ ನಂ.19 Chikka kere road Block No. 19							6000
	19-15-2							
255	ಚೌಡೇಶ್ವರಿ ದೇವಸ್ಥಾನದ ರಸ್ತೆ , Chowdeshwari Temple Road							6000
	19-19-48	19-19-62	19-19-54	19-19-66	19-19-74	19-19-82	19-19-92	
	19-19-46	19-19-60	19-19-52	19-19-68	19-19-76	19-19-84	19-19-98	
	19-19-40	19-19-58	19-19-50	19-19-70	19-19-78	19-19-86	19-19-108	
	19-19-44	19-19-56	19-19-64	19-19-72	19-19-80	19-19-88	19-19-114	
	19-19-116	19-19-118	19-19-122	19-19-120				
256	ಬ್ಲಾಕ್ 15 ದಕ್ಷಿಣ 2 ನೇ ಕ್ರಾಸ್ ರಸ್ತೆ, Block 31 East 2nd Cross Road							6000
	19-118-5	19-118-3	19-118-9	19-118-7	19-118-1			

257	ಬ್ಲಾಕ್ 31 ಪೂರ್ವ 2 ನೇ ಕ್ರಾಸ್ ರಸ್ತೆ, Block 31 East 2nd Cross Road							6000
	19-152-7	19-152-5	19-152-3	19-152-1	19-152-15	19-152-19		
258	1ನೇ ಮುಖ್ಯ ರಸ್ತೆ 1st Main road							6000
	19-501-2	19-501-4	19-501-6	19-501-8	19-501-10	19-501-7		
259	1ನೇ ಎ ಮುಖ್ಯ ರಸ್ತೆ 1st A Main road							6000
	19-502-11	19-502-13	19-502-15	19-502-17	19-502-19	19-502-20	19-502-16	
260	1ನೇ ಬಿ ಮುಖ್ಯ ರಸ್ತೆ 1st B Main road							6000
	19-503-23	19-503-25	19-503-27	19-503-29A	19-503-29	19-503-31	19-503-33	
261	2ನೇ ಮುಖ್ಯ ರಸ್ತೆ 2nd Main road							6000
	19-504-52	19-504-42	19-504-53	19-504-41	19-504-49			
	19-504-48	19-504-40	19-504-35	19-504-43	19-504-51			
	19-504-46	19-504-38	19-504-37	19-504-45				
	19-504-44	19-504-36	19-504-39	19-504-47				
262	3ನೇ ಮುಖ್ಯ ರಸ್ತೆ 3rd Main road							6000
	19-505-56	19-505-66	19-505-60	19-505-67	19-505-59			
	19-505-70	19-505-64	19-505-58	19-505-65	19-505-57			
	19-505-68	19-505-62	19-505-69	19-505-61	19-505-57A			
263	4ನೇ ಮುಖ್ಯ ರಸ್ತೆ 4th Main road							6000
	19-506-88	19-506-74B	19-506-74	19-506-80B	19-506-73	19-506-83		

	19-506-86A	19-506-82	19-506-74D	19-506-82B	19-506-75	19-506-85		
	19-506-82A	19-506-80	19-506-74E	19-506-86B	19-506-77			
	19-506-80A	19-506-78	19-506-78B	19-506-74C	19-506-79			
264	4ನೇ ಎ ಮುಖ್ಯ ರಸ್ತೆ 4th Main road							6000
	19-507-91	19-507-97	19-507-103	19-507-107	19-507-111A			
	19-507-93	19-507-99	19-507-105	19-507-109				
	19-507-95	19-507-101	19-507-107A	19-507-111				
265	5ನೇ ಮುಖ್ಯ ರಸ್ತೆ 5th Main road							6000
	19-508-118	19-508-128	19-508-138	19-508-119	19-508-127	19-508-137		
	19-508-137A	19-508-126	19-508-134	19-508-121	19-508-129A	19-508-133		
	19-508-120	19-508-124	19-508-115	19-508-123	19-508-129	19-508-135		
	19-508-130	19-508-122	19-508-117	19-508-125	19-508-131			
265	1ನೇ ಕ್ರಾಸ್ 1st Cross							6000
	19-509-143	19-509-148	19-509-154	19-509-160B	19-509-149	19-509-159		
	19-509-159A	19-509-150	19-509-152	19-509-141	19-509-151			
	19-509-144	19-509-158	19-509-160	19-509-145	19-509-153			
	19-509-146	19-509-156	19-509-160A	19-509-147	19-509-155			
266	2ನೇ ಕ್ರಾಸ್ 2nd Cross							6000
	19-510-173	19-510-171	19-510-169	19-510-167	19-510-165	19-510-163	19-510-174	
267	ಅಲ್ ಹುದಾ ಶಾಲೆಯ ಬಲಭಾಗ - Al huda School Right Side							6000

268	ರಾಜ್ ಕುಮಾರ್ ನಗರ - Raj Kumar Nagara							15000
269	ಕೆ.ಇ.ಬಿ.ಕಾಂಪೌಂಡ್ - K.E.B.Compound							7000
270	ಬಿ.ಡಿ.ಎ ಕಾಂಪೌಂಡ್ - B.D.A.Compound							7000
	ವಾರ್ಡ್ ನಂ.12 Ward no.12							
271	ತುಮಕೂರು ರಸ್ತೆ ಬ್ಲಾಕ್ ನಂ.03 Tumkur Road ,Block No. 03							35000
	3-1-1	3-1-17	3-1-13	3-1-15				
272	ಬಿ.ಎಂ, ರಸ್ತೆ B.M.Road							12000
	3-4-58	3-4-44	3-4-56	3-4-28	3-4-34			
	3-4-22	3-4-40	3-4-24	3-4-30	3-4-24A			
	3-4-68	3-4-36	3-4-26	3-4-32	3-4-82			
273	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdeport Road							10000
	3-11-55	3-11-49	3-11-57	3-11-31	3-11-17	3-11-23	3-11-13	
	3-11-53	3-11-47	3-11-29	3-11-33	3-11-19	3-11-9	3-11-15	
	3-11-51	3-11-45	3-11-27	3-11-43	3-11-21	3-11-11	3-11-5	
	3-11-1	3-11-3	3-11-7					
274	ಅಂದಾನಾಯ್ಕ ಬಡಾವಣೆ Andanaiah Extension							10000
	3-104-46	3-104-36	3-104-26E	3-104-26A	3-104-28E	3-104-30	3-104-14	
	3-104-44	3-104-34	3-104-26D	3-104-26B	3-104-28D	3-104-22	3-104-12	
	3-104-42	3-104-32	3-104-26C	3-104-28	3-104-28C	3-104-18	3-104-10	

	3-104-40	3-104-24	3-104-26	3-104-28A	3-104-28B	3-104-2	3-104-8	
	3-104-6	3-104-4						
275	1ನೇ ಮುಖ್ಯ ರಸ್ತೆ 1st Main road							10000
	3-501-21	3-501-13	3-501-15	3-501-17	3-501-19	3-501-12		
276	1ನೇ ಎ ಮುಖ್ಯ ರಸ್ತೆ 1st A Main road							10000
	3-502-25	3-502-37	3-502-35	3-502-33	3-502-31	3-502-29	3-502-27	
	3-502-38	3-502-30	3-502-30A					
277	1ನೇ ಬಿ ಮುಖ್ಯ ರಸ್ತೆ 1st B Main road							10000
	3-503-39	3-503-39A						
278	3ನೇ ಮುಖ್ಯ ರಸ್ತೆ 3rd Main road							10000
	3-504-71	3-504-76	3-504-80	3-504-84	3-504-73	3-504-83	3-504-81	
	3-504-79	3-504-77	3-504-75					
279	3ನೇ ಮುಖ್ಯ ರಸ್ತೆ 3rd Main road							10000
	3-505-97	3-505-95	3-505-93	3-505-91	3-505-89	3-505-87		
280	4ನೇ ಮುಖ್ಯ ರಸ್ತೆ 4th Main road							10000
	3-506-137	3-506-131	3-506-135	3-506-133	3-506-129	3-506-125	3-506-127	
	3-506-123							
281	5ನೇ ಮುಖ್ಯ ರಸ್ತೆ 5th Main road							10000
	3-508-194	3-508-188	3-508-190	3-508-192	3-508-186	3-508-184		

282	1ನೇ ಕ್ರಾಸ್ 1st Cross							10000
	3-509-102	3-509-100						
283	2ನೇ ಕ್ರಾಸ್ 1st Cross							10000
	3-510-104	3-510-120	3-510-108	3-510-110	3-510-112	3-510-114	3-510-116	
	3-510-118	3-510-106						
284	2ನೇ ಎ ಕ್ರಾಸ್ 2nd A Cross							10000
	3-511-46	3-511-44	3-511-42					
285	2ನೇ ಬಿ ಕ್ರಾಸ್ 2nd B Cross							10000
	3-512-67	3-512-50	3-512-52	3-512-56	3-512-60	3-512-64	3-512-65	
	3-512-72	3-512-50A	3-512-54	3-512-58	3-512-62	3-512-69	3-512-63	
	3-512-51	3-512-49						
286	3ನೇ ಕ್ರಾಸ್ 3rd Cross							10000
	3-513-148	3-513-149	3-513-141	3-513-143	3-513-145	3-513-147		
287	4ನೇ ಕ್ರಾಸ್ 4th Cross							10000
	3-514-161	3-514-163	3-514-169	3-514-167	3-514-165	3-514-156	3-514-154	
	3-514-153	3-514-155	3-514-157	3-514-159				
288	5ನೇ ಕ್ರಾಸ್ 5th Cross							10000
	3-515-6	3-515-18	3-515-10	3-515-1	3-515-3	3-515-5	3-515-7	
	3-515-9							

289	5ನೇ ಕ್ರಾಸ್ 5th Cross							10000
	3-516-162	3-516-164	3-516-166	3-516-170	3-516-164A	3-516-166A	3-516-170A	
290	6ನೇ ಕ್ರಾಸ್ 6th Cross							
	3-517-172	3-517-176	3-517-180	3-517-181	3-517-177	3-517-173		10000
	3-517-174	3-517-178	3-517-182	3-517-179	3-517-175			
291	ಬಿ.ಎಂ.ರಸ್ತೆ ಪಶ್ಚಿಮ ,ಬ್ಲಾಕ್ ನಂ.26 B.M.Road West Block No. 26							12000
	26-4-108	26-4-100	26-4-88					
292	ಕಾಲುಕೆ ರಸ್ತೆ Kaluve Road							10000
	26-10-88	26-10-72	26-10-76	26-10-80	26-10-84	26-10-70	26-10-90	
	26-10-68	26-10-74	26-10-78	26-10-82	26-10-86	26-10-92	26-10-94	
293	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdeport Road							10000
	26-11-81	26-11-61A	26-11-63A	26-11-67B	26-11-77C	26-11-69B	26-11-75C	
	26-11-59	26-11-65A	26-11-63	26-11-67A	26-11-77A	26-11-69A	26-11-75A	
	26-11-71	26-11-65	26-11-63B	26-11-79	26-11-77	26-11-69	26-11-75	
	26-11-61	26-11-65B	26-11-67	26-11-77B	26-11-69C	26-11-75B	26-11-73B	
	26-11-73C	26-11-73A	26-11-73	26-11-71B	26-11-71A			
294	ಅಂದಾನಾಯ್ಕ ಬಡಾವಣೆ Andanaiah Extension							10000
	26-104-25	26-104-1B	26-104-5E	26-104-7A	26-104-7E	26-104-13	26-104-23	
	26-104-33	26-104-5	26-104-5D	26-104-7B	26-104-7F	26-104-15	26-104-21	

	26-104-1	26-104-5A	26-104-5C	26-104-7C	26-104-11	26-104-17	26-104-35	
	26-104-1A	26-104-5B	26-104-7	26-104-7D	26-104-9	26-104-19	26-104-37	
	26-104-39	26-104-41						
295	1ನೇ ಎ ಮುಖ್ಯ ರಸ್ತೆ 1st A Main road							10000
	26-502-217	26-502-216	26-502-215	26-502-218	26-502-220	26-502-222		
296	1ನೇ ಬಿ ಮುಖ್ಯ ರಸ್ತೆ 1st B Main road							10000
	26-503-162A	26-503-160	26-503-160A	26-503-159				
297	3ನೇ ಮುಖ್ಯ ರಸ್ತೆ 3rd Main road							10000
	26-505-228	26-505-225	26-505-227	26-505-229	26-505-230	26-505-226	26-505-232	
298	4ನೇ ಮುಖ್ಯ ರಸ್ತೆ 4th Main road							10000
	26-506-123	26-506-124	26-506-126	26-506-125				
299	4ನೇ ಎ ಮುಖ್ಯ ರಸ್ತೆ 4th A Main road							10000
	26-507-2							
300	5ನೇ ಮುಖ್ಯ ರಸ್ತೆ 5th Main road							10000
	26-508-3	26-508-11	26-508-19	26-508-26	26-508-18	26-508-10		
	26-508-5	26-508-13	26-508-21	26-508-24	26-508-16	26-508-8		
	26-508-7	26-508-15	26-508-23	26-508-22	26-508-14	26-508-6		
	26-508-9	26-508-17	26-508-25	26-508-20	26-508-12	26-508-4		
301	1ನೇ ಕ್ರಾಸ್ 1st Cross							10000

	26-509-29	26-509-37	26-509-45	26-509-53				
	26-509-31	26-509-39	26-509-47	26-509-55				
	26-509-33	26-509-41	26-509-49	26-509-57				
	26-509-35	26-509-43	26-509-51	26-509-59				
302	2ನೇ ಕ್ರಾಸ್ 2nd Cross							10000
	26-510-97	26-510-89	26-510-81	26-510-73	26-510-65	26-510-68	26-510-78	
	26-510-95	26-510-87	26-510-79	26-510-71	26-510-62	26-510-70	26-510-80	
	26-510-93	26-510-85	26-510-77	26-510-69	26-510-64	26-510-72	26-510-82	
	26-510-91	26-510-83	26-510-75	26-510-67	26-510-66	26-510-74	26-510-84	
	26-510-86	26-510-88	26-510-90	26-510-92	26-510-96	26-510-98		
303	2ನೇ ಎ ಕ್ರಾಸ್ 2nd A Cross							10000
	26-511-122	26-511-101	26-511-107	26-511-113	26-511-114	26-511-106		
	26-511-119	26-511-103	26-511-109	26-511-115	26-511-112	26-511-104		
	26-511-120	26-511-105	26-511-111	26-511-117	26-511-108			
304	2ನೇ ಬಿ ಕ್ರಾಸ್ 2nd B Cross							10000
	26-512-138	26-512-129	26-512-141	26-512-140	26-512-150			
	26-512-136	26-512-131	26-512-145	26-512-158	26-512-148			
	26-512-134	26-512-133	26-512-147	26-512-156	26-512-146			
	26-512-132	26-512-135	26-512-151	26-512-154	26-512-144			
	26-512-130	26-512-137	26-512-153	26-512-152	26-512-142			

305	3ನೇ ಕ್ರಾಸ್ 3rd Cross							10000
	26-513-168	26-513-164	26-513-165	26-513-169	26-513-173	26-513-177	26-513-172	
	26-513-166	26-513-162	26-513-167	26-513-171	26-513-175	26-513-174	26-513-170	
306	4ನೇ ಕ್ರಾಸ್ 4th Cross							10000
	26-514-205	26-514-185	26-514-191	26-514-197	26-514-203	26-514-190		
	26-514-181	26-514-187	26-514-193	26-514-199	26-514-196	26-514-186		
	26-514-183	26-514-189	26-514-195	26-514-201	26-514-192	26-514-182		
307	5ನೇ ಕ್ರಾಸ್ 5th Cross							10000
	26-515-207	26-515-211	26-515-214	26-515-210	26-515-208A	26-515-210A		
	26-515-209	26-515-213	26-515-212	26-515-208	26-515-208B	26-515-210B		
308	ಅಂದಾನಯ್ಯ ಬಡಾವಣೆ - Andanaiah Badavane							12000
309	ಪುರಸಭೆ ವಸತಿ ಗೃಹಗಳು - Municipal Guest House							9000
310	ವಾನಂಬಾಡಿ ಕಾಲೋನಿ- Vanambadi Colony							9000
311	ಶಿವಾಜಿ ಟೆಂಟ್ ರಸ್ತೆ - Shivaji Tent House							9000
312	ಖಾಸಗಿ ಬಸ್ ನಿಲ್ದಾಣ - Pravet Bus Stop							9000
313	ಆರಕ್ಷಕ ಠಾಣೆ ವಸತಿ ಗೃಹಗಳ ಹಿಂಭಾಗ - Police Station Guest House							9000
	ವಾರ್ಡ್ ನಂ.13 . Ward No.13							
314	ತುಮಕೂರು ರಸ್ತೆ ಬ್ಲಾಕ್ ನಂ.06 Tumkur Road Block No. 06							35000
	6-1-53	6-1-47	6-1-41	6-1-35	6-1-27	6-1-55		

	6-1-51	6-1-45	6-1-39	6-1-25	6-1-33	6-1-59		
	6-1-49	6-1-43	6-1-37	6-1-31	6-1-57	6-1-61		
	6-1-69	6-1-79	6-1-75	6-1-71	6-1-67	6-1-63		
	6-1-81	6-1-77	6-1-73	6-1-21	6-1-65			
315	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdeport Road							30000
	6-11-32	6-11-36H	6-11-36C	6-11-38B	6-11-38G	6-11-30		
	6-11-42	6-11-36G	6-11-36B	6-11-38C	6-11-38H			
	6-11-40	6-11-36F	6-11-36A	6-11-38D	6-11-24			
	6-11-36	6-11-36E	6-11-38	6-11-38E	6-11-26			
	6-11-34	6-11-36D	6-11-38A	6-11-38F	6-11-28			
316	ಬ್ಲಾಕ್ 6 ಪಶ್ಚಿಮ 4 ನೇ ಕ್ರಾಸ್ ರಸ್ತೆ,, Block 6 West 4th Cross Road							30000
	6-109-18	6-109-16	6-109-14	6-109-20	6-109-22			
317	1ನೇ ಮುಖ್ಯ ರಸ್ತೆ 1st A Main road							
	6-501-211	6-501-219	6-501-215	6-501-210				30000
	6-501-213	6-501-214	6-501-217	6-501-209				
318	1ನೇ ಎ ಮುಖ್ಯ ರಸ್ತೆ 1st A Main road							30000
	6-502-51	6-502-52	6-502-59	6-502-57				
	6-502-54	6-502-61	6-502-57A	6-502-55				
	6-502-54A							
319	2ನೇ ಮುಖ್ಯ ರಸ್ತೆ 2nd Main road							30000

	6-504-19							
320	3ನೇ ಮುಖ್ಯ ರಸ್ತೆ 3rd Main road							30000
	6-505-63	6-505-79	6-505-65	6-505-66				
321	4ನೇ ಮುಖ್ಯ ರಸ್ತೆ 4th Main road							30000
	6-506-6	6-506-9	6-506-7A	6-506-14	6-506-4	6-506-9A		
	6-506-2	6-506-9B	6-506-7B	6-506-16	6-506-10	6-506-18		
	6-506-5	6-506-7	6-506-12	6-506-8				
322	4ನೇ ಎ ಮುಖ್ಯ ರಸ್ತೆ 4th A Main road							30000
	6-507-49	6-507-44B	6-507-38A	6-507-30	6-507-30	6-507-23		
	6-507-50	6-507-44C	6-507-38B	6-507-24	6-507-24	6-507-39		
	6-507-48	6-507-44D	6-507-34	6-507-27	6-507-27	6-507-33		
	6-507-46	6-507-42D	6-507-26	6-507-29	6-507-29	6-507-41		
	6-507-44	6-507-42C	6-507-32	6-507-31	6-507-31	6-507-42B		
	6-507-44A	6-507-38	6-507-64	6-507-40	6-507-21	6-507-42		
	6-507-47	6-507-42A						
323	5ನೇ ಎ ಮುಖ್ಯ ರಸ್ತೆ 5th A Main road							30000
	6-508-74A	6-508-86	6-508-77	6-508-82A	6-508-82	6-508-69		
	6-508-88	6-508-84	6-508-73	6-508-86A	6-508-75	6-508-88A		
	6-508-74	6-508-80	6-508-71	6-508-78				
324	1ನೇ ಕ್ರಾಸ್ 1st Cross							30000

	6-509-132	6-509-124	6-509-121	6-509-129	6-509-119	6-509-127		
	6-509-130	6-509-122	6-509-123	6-509-126	6-509-128	6-509-120		
	6-509-125							
325	2ನೇ ಕ್ರಾಸ್ 2nd Cross							30000
	6-510-115	6-510-95	6-510-103	6-510-103	6-510-111	6-510-171		
	6-510-89	6-510-97	6-510-105	6-510-105	6-510-113	6-510-169		
	6-510-91	6-510-99	6-510-107	6-510-107	6-510-105A	6-510-167		
	6-510-93	6-510-101	6-510-109	6-510-109	6-510-107A	6-510-165		
	6-510-163	6-510-159	6-510-155	6-510-102	6-510-98	6-510-149		
	6-510-161	6-510-157	6-510-153	6-510-151	6-510-96	6-510-147		
	6-510-135	6-510-141	6-510-139	6-510-117	6-510-145	6-510-137		
	6-510-143							
326	2ನೇ ಕ್ರಾಸ್ 2nd Cross							30000
	6-511-172	6-511-142	6-511-158A	6-511-162B	6-511-140	6-511-156		
	6-511-138	6-511-144	6-511-158	6-511-166	6-511-162A	6-511-170		
	6-511-140A	6-511-146	6-511-162					
327	3ನೇ ಕ್ರಾಸ್ 3rd Cross							30000
	6-513-206	6-513-198	6-513-192	6-513-189	6-513-205	6-513-203B		
	6-513-204	6-513-196	6-513-190	6-513-197	6-513-203	6-513-201E		
	6-513-202	6-513-194	6-513-188	6-513-207	6-513-203A	6-513-201D		

	6-513-201	6-513-201C	6-513-199D	6-513-199A	6-513-197C	6-513-181			
	6-513-201A	6-513-199	6-513-199C	6-513-197A	6-513-197D	6-513-183			
	6-513-201B	6-513-199E	6-513-199B	6-513-197B	6-513-197E	6-513-185			
	6-513-187								
328	4ನೇ ಕ್ರಾಸ್ 4th Cross							30000	
	6-514-239	6-514-231	6-514-236	6-514-228	6-514-229	6-514-238			
	6-514-223	6-514-235	6-514-234	6-514-226	6-514-230	6-514-224			
	6-514-227	6-514-237	6-514-232						
	ವಾರ್ಡ್ ನಂ.13								
329	ತುಮಕೂರು ರಸ್ತೆ Tumkur Road							35000	
	21-1-95	21-1-99	21-1-97	21-1-97	21-1-97A				
330	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdeport Road							8000	
	21-11-80	21-11-86	21-11-84	21-11-82	21-11-62	21-11-54			
	21-11-44								
331	ಗಂಗೇನಹಳ್ಳಿ ರಸ್ತೆ Gangenhalli Road							8000	
	21-12-1	21-12-3	21-12-3	21-12-4					
332	ಬ್ಲಾಕ್ 6 ಪಶ್ಚಿಮ 4 ನೇ ಕ್ರಾಸ್ ರಸ್ತೆ, Block 6 West 4th Cross Road							8000	
	21-109-1	21-109-7	21-109-7	21-109-13	21-109-19				

	21-109-3	21-109-9	21-109-9	21-109-15	21-109-17			
	21-109-5	21-109-11	21-109-11					
333	1ನೇ ಮುಖ್ಯ ರಸ್ತೆ 1st Main road							
	21-501-70	21-501-9	21-501-14	21-501-50	21-501-2	21-501-15		8000
	21-501-3	21-501-11	21-501-10	21-501-48	21-501-4	21-501-7		
	21-501-5	21-501-13	21-501-8	21-501-47	21-501-4			
334	1ನೇ ಎ ಮುಖ್ಯ ರಸ್ತೆ 1st A Main road							7000
	21-502-66	21-502-54	21-502-58	21-502-62	21-502-70	21-502-52		
	21-502-56	21-502-60	21-502-64	21-502-68				
335	1ನೇ ಬಿ ಮುಖ್ಯ ರಸ್ತೆ 1st B Main road							7000
	21-503-26	21-503-21	21-503-24	21-503-20	21-503-28	21-503-18		
	21-503-25	21-503-17	21-503-22					
336	1ನೇ ಬಿ ಮುಖ್ಯ ರಸ್ತೆ 1st B Main road							7000
	21-504-45	21-504-31	21-504-35	21-504-40	21-504-36A	21-504-44		
	21-504-39	21-504-33	21-504-37	21-504-36B	21-504-36	21-504-46		
	21-504-41	21-504-43						
	ಓಜೆ'ಮ್ ಆಡಿ -13							
337	ತುಮಕೂರು ರಸ್ತೆ Tumkur Road							10000
	27-1-96	27-1-101						

338	ಲೇಕ್ ಬಂಡ್ ರಸ್ತೆ Lake Bund Road							10000
	27-21-45	27-21-49	27-21-53	27-21-57	27-21-61	27-21-59		
	27-21-47	27-21-51	27-21-55					
339	ಪಿ.ಎಲ್.ಡಿ.ಬ್ಯಾಂಕ್ - P.L.D.Bank							10500
340	ಪಶು ವೈದ್ಯ ಆಸ್ಪತ್ರೆ - Vetanary Hospital							10500
341	ಮಹಾವೀರನಗರ - Mahaveernagara							12000
342	ತುಮಕೂರು ರಸ್ತೆ ಎಡ ಭಾಗ - Tumkur Road Left Side							12000
	ವಾರ್ಡ್ ನಂ.14 Ward No.14							
343	ತುಮಕೂರು ರಸ್ತೆ ಬ್ಲಾಕ್ ನಂ.01 Tumkur Road Block No. 01							12000
	1-1-36	1-1-14	1-1-6	1-1-30	1-1-18	1-1-26A		
	1-1-56	1-1-2	1-1-10	1-1-20	1-1-26	1-1-24		
	1-1-12	1-1-4	1-1-8	1-1-18A	1-1-28	1-1-22		
	1-1-40	1-1-82	1-1-68	1-1-74	1-1-78A	1-1-66		
	1-1-58	1-1-80	1-1-70	1-1-76	1-1-78B	1-1-60		
	1-1-84	1-1-86	1-1-72	1-1-78				
344	ಬಿ.ಎಂ.ರಸ್ತೆ ಪೂರ್ವ, B.M.Road East							30000
	1-3-9	1-3-1						
345	ಸಂತೆಬೀದಿ Santhe Street							15000
	1-101-23	1-101-1	1-101-21	1-101-11	1-101-43	1-101-31		

	1-101-15	1-101-3	1-101-7	1-101-5	1-101-27	1-101-35D		
	1-101-19	1-101-17	1-101-9	1-101-13	1-101-31A	1-101-35C		
	1-101-35A	1-101-35B	1-101-39	1-101-41	1-101-35	1-101-37		
346	1ನೇ ಮುಖ್ಯ ರಸ್ತೆ 1st Main road							30000
	1-503-5	1-503-1	1-503-3					
	ವಾರ್ಡ್ ನಂ.14							
347	ಬಿ.ಎಂ.ರಸ್ತೆ ಪೂರ್ವ,ಬ್ಲಾಕ್ ನಂ.01 B.M.Road East Block No 01							30000
	4-3-27	4-3-55	4-3-59	4-3-65	4-3-69	4-3-53	4-3-43	
	4-3-51	4-3-63	4-3-61	4-3-65A	4-3-67	4-3-39	4-3-25A	
	4-3-71	4-3-57	4-3-73	4-3-67A	4-3-49	4-3-41	4-3-35	
	4-3-45	4-3-33	4-3-47	4-3-21	4-3-17	4-3-19	4-3-11	
	4-3-25	4-3-31	4-3-13	4-3-23	4-3-15	4-3-29	4-3-37	
348	ಮುಸ್ಲಿಂ ಮಸೀದಿರಸ್ತೆ Muslim Masidi Road							7000
	4-17-3	4-17-7	4-17-17	4-17-11	4-17-5	4-17-13	4-17-15	
	4-17-1	4-17-9						
349	ಸಂತೆರಸ್ತೆ Santhe Road							7000
	4-101-34	4-101-42	4-101-48	4-101-16	4-101-30	4-101-26	4-101-32	
	4-101-36	4-101-50	4-101-46	4-101-24	4-101-28	4-101-44	4-101-52	

	4-101-38							
350	ಕೋಟೆ ಮುಖ್ಯ ರಸ್ತೆ Kote Main Road							6000
	4-105-30	4-105-52	4-105-48	4-105-42	4-105-34	4-105-24	4-105-14	
	4-105-58	4-105-50A	4-105-44	4-105-48A	4-105-40	4-105-28	4-105-16A	
	4-105-54	4-105-50	4-105-46	4-105-36	4-105-38	4-105-32	4-105-16	
	4-105-20	4-105-8	4-105-10	4-105-16B	4-105-4	4-105-8A	4-105-2	
	4-105-22	4-105-6	4-105-12	4-105-54A				
351	1ನೇ ಮುಖ್ಯ ರಸ್ತೆ 1st Main road							6000
	4-501-63A	4-501-63	4-501-65	4-501-67	4-501-61			
352	1ನೇ ಎ ಮುಖ್ಯ ರಸ್ತೆ 1st A Main road							6000
	4-502-71							
353	1ನೇ ಬಿ ಮುಖ್ಯ ರಸ್ತೆ 1st B Main road							6000
	4-503-84	4-503-86	4-503-87B	4-503-87A	4-503-87	4-503-83	4-503-85	
354	2ನೇ ಮುಖ್ಯ ರಸ್ತೆ 2nd Main road							6000
	4-504-92	4-504-94	4-504-91					
355	3ನೇ ಮುಖ್ಯ ರಸ್ತೆ 3rd Main road							6000
	4-505-110	4-505-106	4-505-112	4-505-108	4-505-109	4-505-114	4-505-113	
356	4ನೇ ಮುಖ್ಯ ರಸ್ತೆ 4th Main road							6000
	4-506-78	4-506-80	4-506-74A	4-506-74B	4-506-74	4-506-76	4-506-76A	

357	4ನೇ ಎ ಮುಖ್ಯ ರಸ್ತೆ 4th A Main road							6000
	4-507-120A	4-507-118A	4-507-117A	4-507-117	4-507-118	4-507-120		
358	5ನೇ ಮುಖ್ಯ ರಸ್ತೆ 5th Main road							6000
	4-508-90	4-508-101	4-508-88	4-508-102	4-508-104	4-508-98	4-508-103	
	4-508-97							
359	1ನೇ ಕ್ರಾಸ್ 1st Cross							6000
	4-509-57	4-509-51	4-509-60	4-509-54	4-509-58	4-509-56	4-509-52	
	4-509-53	4-509-57A	4-509-58A					
360	2ನೇ ಕ್ರಾಸ್ 2st Cross							6000
	4-510-38	4-510-20	4-510-47	4-510-41B	4-510-41A	4-510-41	4-510-37	
	4-510-40	4-510-45	4-510-47A	4-510-39A	4-510-39	4-510-43	4-510-35	
	4-510-33A	4-510-21	4-510-31	4-510-13	4-510-9C	4-510-9	4-510-11	
	4-510-23	4-510-19	4-510-29	4-510-17	4-510-9B	4-510-11B	4-510-7C	
	4-510-25	4-510-33	4-510-27	4-510-9D	4-510-9A	4-510-11A	4-510-3B	
	4-510-7B	4-510-3	4-510-1B	4-510-1A	4-510-2	4-510-1	4-510-14	
	4-510-3A	4-510-5	4-510-12	4-510-16	4-510-7	4-510-7A		
361	ಕೋಟೆ -Kote							8500
362	ತುಮಕೂರು ರಸ್ತೆ ಬಲಭಾಗ -Tumkur Road Right Side							12000
363	ಸಂತೆ ಮೈದಾನ ರಸ್ತೆ - Santhe Mydana Road							12000

364	ಮಸೀದಿ ರಸ್ತೆ –Masidi Road							7000
365	ಬಿ.ಎಂ.ರಸ್ತೆ ಎಡ ಭಾಗ –B.M.Road Left Side							30000
366	ಅಡವಿವೇವಸ್ಥಾನದ ರಸ್ತೆ (ಪೂರ್ವ ಭಾಗ) – Adavi Temple Road (East)							6000
	ವಾರ್ಡ್ ನಂ.15 Ward No.15							
367	ಮುಸ್ಲಿಂ ಮಸೀದಿರಸ್ತೆ ಬ್ಲಾಕ್ ನಂ.07 Muslim Masidi Road Block No. 07							8500
	7-17-61	7-17-63	7-17-55	7-17-53	7-17-47	7-17-39	7-17-33	
	7-17-67	7-17-59	7-17-71	7-17-51	7-17-43	7-17-37A	7-17-33A	
	7-17-69	7-17-57	7-17-49	7-17-45	7-17-41	7-17-37	7-17-31	
	7-17-27	7-17-29A	7-17-29	7-17-25	7-17-25A	7-17-21		
368	ಸಂತೆರಸ್ತೆ Santhe Road							12000
	7-101-84	7-101-80A	7-101-72	7-101-74	7-101-58	7-101-54	7-101-56	
	7-101-82	7-101-68	7-101-78	7-101-60	7-101-66	7-101-64	7-101-62	
	7-101-80	7-101-70	7-101-76					
369	3ನೇ ಮುಖ್ಯ ರಸ್ತೆ 3rd Main road							10800
	7-105-57	7-105-9	7-105-19	7-105-59	7-105-29	7-105-39	7-105-37	
	7-105-21	7-105-15	7-105-53	7-105-61	7-105-33	7-105-41	7-105-27	
	7-105-5	7-105-17	7-105-55	7-105-25	7-105-35	7-105-45	7-105-49	
	7-105-11	7-105-13						
370	ಬ್ಲಾಕ್ 7 ಉತ್ತರ 2 ನೇ ಕ್ರಾಸ್ ರಸ್ತೆ Block 7 West 2nd Cross Road							10800

	7-110-2	7-110-6	7-110-4					
371	ಬ್ಲಾಕ್ 7 ಉತ್ತರ 3 ನೇ ಕ್ರಾಸ್ ರಸ್ತೆ, Block 7 West 3rd Cross Road							
	7-111-12	7-111-6A	7-111-14	7-111-14A	7-111-6	7-111-24		10800
	7-111-2	7-111-14B	7-111-16	7-111-8	7-111-20	7-111-26		
372	1ನೇ ಮುಖ್ಯ ರಸ್ತೆ 1st Main road							9500
	7-501-8	7-501-25	7-501-24	7-501-22	7-501-14	7-501-18	7-501-4	
	7-501-27	7-501-21	7-501-26	7-501-22A	7-501-2	7-501-16	7-501-6	
	7-501-19	7-501-28	7-501-20	7-501-13	7-501-10	7-501-12		
373	1ನೇ ಎ ಮುಖ್ಯ ರಸ್ತೆ 1st A Main road							9500
	7-502-42	7-502-33	7-502-46	7-502-38	7-502-31	7-502-44		
	7-502-36	7-502-40						
374	1ನೇ ಬಿ ಮುಖ್ಯ ರಸ್ತೆ 1st B Main road							9500
	7-503-47	7-503-58	7-503-52	7-503-50	7-503-56	7-503-54	7-503-48	
375	2ನೇ ಮುಖ್ಯ ರಸ್ತೆ 2nd Main road							9500
	7-504-81	7-504-78C	7-504-78	7-504-74	7-504-78A	7-504-72	7-504-68	
	7-504-79	7-504-78D	7-504-76	7-504-78B	7-504-76A	7-504-70		
376	3ನೇ ಮುಖ್ಯ ರಸ್ತೆ 3rd Main road							9500
	7-505-85	7-505-86	7-505-87					

377	4ನೇ ಮುಖ್ಯ ರಸ್ತೆ 4th Main road							9000
	7-506-147A	7-506-151	7-506-149	7-506-152	7-506-154			
	7-506-153A	7-506-147	7-506-153	7-506-150	7-506-150A			
378	4ನೇ ಎ ಮುಖ್ಯ ರಸ್ತೆ 4th A Main road							9000
	7-507-97	7-507-100A	7-507-100B	7-507-104A	7-507-100C	7-507-94A	7-507-90	
	7-507-106	7-507-100	7-507-104	7-507-104B	7-507-96	7-507-94B	7-507-92	
	7-507-94	7-507-93	7-507-103A	7-507-99	7-507-105	7-507-101	7-507-103	
	7-507-95							
379	5ನೇ ಮುಖ್ಯ ರಸ್ತೆ 5th Main road							9000
	7-508-127	7-508-113B	7-508-123	7-508-133	7-508-143B	7-508-134	7-508-114A	
	7-508-111	7-508-117	7-508-121C	7-508-135	7-508-143A	7-508-138	7-508-116A	
	7-508-111A	7-508-119	7-508-107A	7-508-141	7-508-139A	7-508-136	7-508-114	
	7-508-113	7-508-117A	7-508-107	7-508-143	7-508-137A	7-508-144	7-508-116	
	7-508-113A	7-508-121A	7-508-129	7-508-139	7-508-133A	7-508-108	7-508-120	
	7-508-112	7-508-121	7-508-131	7-508-137	7-508-128	7-508-110	7-508-122	
	7-508-121B	7-508-132						
380	1ನೇ ಕ್ರಾಸ್ ಬ್ಲಾಕ್ ನಂ.12 , 1st Cross Block No. 12							
	7-509-65	7-509-61	7-509-63				9000	
381	ಚಲುವಯ್ಯನ ಬೀದಿ –Chaluvaiahna Street							6000

382	ಸಿಂಗ್ ಬೀದಿ – Singh Street							6000
383	ಚೌಡೇಶ್ವರಿ ಬೀದಿ –Chowdeshwari Street							6000
384	ಸಿ.ಬಿ.ಟಾಕೀಸ್ ರಸ್ತೆ –C.B.Takees Road							11000
385	ವಾರ್ಡ್ ನಂ.16 Ward No.16							
	12-17-28	12-503-1A	12-501-23	12-503-13	12-120-29	12-120-37	12-504-33	8000
	12-17-24	12-17-36	12-501-25	12-503-5	12-504-40	12-18-21	12-504-35	
	12-17-22	12-503-3	12-505-54	12-503-7	12-504-42	12-120-35	12-504-37	
	12-17-32	12-501-21	12-17-44	12-503-11	12-503-16	12-120-31	12-504-39	
	12-17-34	12-501-21A	12-17-40	12-501-20	12-120-25	12-120-33	12-504-43	
	12-505-56	12-505-74	12-17-38	12-504-38	12-120-27	12-504-29	12-504-45	
	12-504-31	12-505-76	12-503-1	12-501-26	12-504-46	12-501-22	12-501-24	
	12-505-60	12-505-78	12-502-48	12-119-22	12-119-30A	12-119-20	12-505-67	
	12-505-62	12-504-45B	12-502-48A	12-119-24	12-119-32	12-119-12	12-505-61	
	12-505-64	12-504-45A	12-18-39	12-119-26	12-119-34	12-119-12A	12-505-59	
	12-504-41	12-504-45C	12-18-29	12-119-28	12-505-77	12-119-14	12-505-57	
	12-505-70	12-502-50A	12-18-29A	12-119-30	12-505-71	12-119-14A	12-505-53	
	12-505-72	12-502-50	12-18-25	12-119-2	12-505-69	12-119-16	12-17-48	
	12-119-4	12-119-2	12-18-27	12-119-8	12-119-6			
386	ಬ್ಲಾಕ್ 12 ಉತ್ತರ 4 ನೇ ಕ್ರಾಸ್ ರಸ್ತೆ,, Block 12 West 4nd Cross Road							8000
	16-17-60	16-17-62	16-17-66	16-17-70	16-17-78	16-17-84	16-17-86	

	16-17-56	16-17-64	16-17-68	16-17-72	16-17-84A	16-17-88	16-17-86A	
	16-17-74	16-17-88A	16-17-90	16-17-52				
387	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdepot Road							30000
	16-18-43							
388	ಬ್ಲಾಕ್ 12 ಉತ್ತರ 4 ನೇ ಕ್ರಾಸ್ ರಸ್ತೆ, Block 12 West 4nd Cross Road							30000
	16-119-15	16-119-19A	16-119-25	16-119-29	16-119-33A	16-119-33A	16-119-11A	
	16-119-17	16-119-21	16-119-25A	16-119-31	16-119-1	16-119-1	16-119-11	
	16-119-19	16-119-23	16-119-27	16-119-33	16-119-3	16-119-3	16-119-7	
	16-119-11	16-119-21A						
389	ಬ್ಲಾಕ್ 9 ಉತ್ತರ 3 ನೇ ಕ್ರಾಸ್ ರಸ್ತೆ, Block 9 West 3rd Cross Road							30000
	16-501-19	16-501-13A	16-501-16	16-501-20	16-501-13	16-501-14	16-501-22	
	16-501-15	16-501-23	16-501-24	16-501-18				
390	1ನೇ ಮುಖ್ಯ ರಸ್ತೆ 1st Main road							30000
	16-502-6	16-502-10A	16-502-12A	16-502-7	16-502-1	16-502-10	16-502-12	
	16-502-8	16-502-10B	16-502-5	16-502-12B				
391	1ನೇ ಬಿ ಮುಖ್ಯ ರಸ್ತೆ 1st B Main road							30000
	16-503-29	16-503-27						
392	2ನೇ ಮುಖ್ಯ ರಸ್ತೆ 2nd Main road							30000
	16-504-34	16-504-33	16-504-31					

393	3ನೇ ಮುಖ್ಯ ರಸ್ತೆ ಬ್ಲಾಕ್ ನಂ.22 3rd Main road Block No. 22							30000
	16-505-38	16-505-52	16-505-37	16-505-41A	16-505-49	16-505-50	16-505-45	
	16-505-40	16-505-43	16-505-47A	16-505-49A	16-505-48	16-505-41	16-505-47	
	16-505-37A	16-505-43A	16-505-45A					
394	ಲೇಕ್ ಬಂಡ್ ರಸ್ತೆ, ಬ್ಲಾಕ್ ನಂ.23 Lake Bundin road Block No. 23							10500
	22-21-44							
395	ಉರಿತಿರುಮಲನ ದೇವಸ್ಥಾನ -Uri Thirumalana Temple							6000
396	ಮಸೀದಿ ರಸ್ತೆ ಎಡ ಭಾಗ - Masidi Road Left Side							7000
397	ಹಿಂದಿಯಾದಿ ಮೊಹಲ್ಲಾ - Indadiya Mohalla							7000
	ವಾರ್ಡ್ ನಂ.17 Ward No.17							
398	ಆಶ್ರಯ ಕಾಲೋನಿ Ashraya Colony							5000
	13-3-93	13-3-83	13-3-87	13-3-77	13-3-89	13-3-79	13-3-85	
	13-3-91	13-3-81		13-3-75				
399	ಮುಸ್ಲಿಂ ಮಸೀದಿರಸ್ತೆ ,, Muslim Masidi Road							5000
	13-17-2	13-17-85A	13-17-14	13-17-83A	13-17-16	13-17-2C	13-17-20	
	13-17-2A	13-17-87A	13-17-14A	13-17-81A	13-17-18	13-17-6	13-17-10	
	13-17-4	13-17-2B	13-17-10A					
400	ಬ್ಲಾಕ್ 13 ಉತ್ತರ 2 ನೇ ಕ್ರಾಸ್ ರಸ್ತೆ, Block 13 West 2nd Cross Road							5000

	13-120-30	13-120-34	13-120-8	13-120-10	13-120-36	13-120-12	13-120-4	
	13-120-28	13-120-18	13-120-6	13-120-38	13-120-14	13-120-20	13-120-16	
401	1ನೇ ಮುಖ್ಯ ರಸ್ತೆ 1st Main road							5000
	13-501-29	13-501-35	13-501-33	13-501-31	13-501-36			
402	1ನೇ ಎ ಮುಖ್ಯ ರಸ್ತೆ 1st A Main road							5000
	13-502-39	13-502-44	13-502-43	13-502-40	13-502-41	13-502-42		
403	1ನೇ ಬಿ ಮುಖ್ಯ ರಸ್ತೆ 1st B Main road							5000
	13-503-47	13-503-57	13-503-55	13-503-51	13-503-50	13-503-53	13-503-48	
	13-503-49	13-503-59						
404	2ನೇ ಮುಖ್ಯ ರಸ್ತೆ 2nd Main road							5000
	13-504-6	13-504-2A	13-504-4A	13-504-5A	13-504-4	13-504-5	13-504-3	
	13-504-6A	13-504-2						
405	3ನೇ ಮುಖ್ಯ ರಸ್ತೆ 3rd Main road							5000
	13-505-12A	13-505-22	13-505-9	13-505-24	13-505-12	13-505-23	13-505-10B	
	13-505-26	13-505-20	13-505-11	13-505-21	13-505-7	13-505-19	13-505-10C	
	13-505-8	13-505-18	13-505-15	13-505-10A	13-505-14	13-505-10	13-505-16	
	13-505-13	13-505-18A	13-505-16A	13-505-25				
406	ಬಿ.ಎಂ.ರಸ್ತೆ ಪೂರ್ವ, ಬ್ಲಾಕ್ ನಂ.20 B.M.Road East Block No. 20							30000
	20-3-113	20-3-107	20-3-103	20-3-117	20-3-125	20-3-109C	20-3-101	

	20-3-115	20-3-109B	20-3-105	20-3-95	20-3-127	20-3-123	20-3-111	
	20-3-131	20-3-109A	20-3-109E	20-3-97	20-3-129	20-3-109	20-3-121	
	20-3-99	20-3-109D						
407	ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆ K.S.R.T.Cdeport Road							30000
	20-18-2	20-18-36	20-18-30	20-18-20	20-18-12	20-18-38	20-18-28	
	20-18-4	20-18-34	20-18-32	20-18-22	20-18-16	20-18-10	20-18-28A	
	20-18-18	20-18-40	20-18-42	20-18-24	20-18-26	20-18-28B	20-18-8	
	20-18-6	20-18-30A						
408	ಲೇಕ್ ಬಂಡ್ ರಸ್ತೆ.. Lake Bundin road							10500
	20-21-3	20-21-11	20-21-13	20-21-15	20-21-1	20-21-7	20-21-5	
	20-21-9							
409	ಲೇಕ್ ಬಂಡ್ ರಸ್ತೆ.. Lake Bundin road							10500
	20-117-117B	20-117-117A						
410	1ನೇ ಮುಖ್ಯ ರಸ್ತೆ 1st Main road							10500
	20-501-11	20-501-7	20-501-6	20-501-2	20-501-10	20-501-1	20-501-3	
	20-501-11A	20-501-5	20-501-8	20-501-4				
411	1ನೇ ಎ ಮುಖ್ಯ ರಸ್ತೆ 1st A Main road							
	20-502-38	20-502-23	20-502-22	20-502-24	20-502-37	20-502-26	20-502-35	10500
	20-502-36	20-502-25	20-502-18	20-502-28	20-502-33	20-502-19	20-502-29	

	20-502-21	20-502-14	20-502-16	20-502-30	20-502-31	20-502-17	20-502-32A	
	20-502-32	20-502-27						
412	2ನೇ ಮುಖ್ಯ ರಸ್ತೆ 2nd Main road							10500
	20-504-65	20-504-64	20-504-69	20-504-71	20-504-70	20-504-72	20-504-62	
	20-504-61	20-504-63	20-504-67	20-504-68	0			
413	3ನೇ ಮುಖ್ಯ ರಸ್ತೆ 3rd Main road							10500
	20-505-88	20-505-86						
414	4ನೇ ಎ ಮುಖ್ಯ ರಸ್ತೆ 4th A Main road							10500
	20-506-81	20-506-82						
415	4ನೇ ಎ ಮುಖ್ಯ ರಸ್ತೆ 4th A Main road							10500
	20-507-41	20-507-44	20-507-42	20-507-43				
416	5ನೇ ಮುಖ್ಯ ರಸ್ತೆ ಬ್ಲಾಕ್ ನಂ.23 , 5th Main road Block No. 23							10500
	20-508-55	20-508-57	20-508-51	20-508-47	20-508-49	20-508-59	20-508-53	
417	1ನೇ ಕ್ರಾಸ್ 1st Cross							10500
	20-509-77	20-509-78	20-509-76	20-509-75				
418	ಲೇಕ್ ಬಂಡ್ ರಸ್ತೆ, ಬ್ಲಾಕ್ ನಂ.32 Lake Bundin road Block No. 32							10500
	23-21-16							
419	ಹಿಂದಿಯಾದಿ ಮೊಹಲ್ಲಾ -Indadiya Mohalla							7000

420	ಮಿಷನ್ ಕಾಂಪೌಂಡ್ - Mishan Compound							7500
421	ಅಂಬೇಡ್ಕರ್ ಭವನ (ಬಿ.ಎಂ.ರಸ್ತೆ) - Ambedkar Bhavana (B.M.Road)							30000
	ವಾರ್ಡ್ ನಂ. 18 Ward No.18							
422	B M Road East, ಬಿ.ಎಂ.ರಸ್ತೆ ಪೂರ್ವ							35000
	32-3-175	32-3-189	32-3-167	32-3-157	32-3-149	32-3-143	32-3-153	
	32-3-145	32-3-187	32-3-169	32-3-159	32-3-163	32-3-147	32-3-183	
	32-3-185	32-3-191	32-3-177	32-3-179	32-3-165	32-3-161	32-3-161	
	32-3-133	32-3-135	32-3-173	32-3-151	32-3-181	32-3-139	32-3-137	
	32-3-161	32-3-141	32-3-171	32-3-137	32-3-171			
423	Councilar Papanna House Road, ಕೌನ್ಸಿಲರ್ ಪಾಪಣ್ಣ ರವರ ಮನೆ ರಸ್ತೆ							30000
	32-129-14	32-129-34	32-129-20	32-129-12	32-129-44	32-129-24	32-129-8	
	32-129-2	32-129-50	32-129-22	32-129-16	32-129-42	32-129-32	32-129-36	
	32-129-4	32-129-52	32-129-26	32-129-18	32-129-40	32-129-10	32-129-38	
	32-129-6	32-129-48	32-129-46	32-129-28	32-129-30			
424	1st Main , 1ನೇ ಮೈನ್							30000
	32-501-93	32-501-86	32-501-72	32-501-91	32-501-85	32-501-87	32-501-63	
	32-501-61	32-501-82	32-501-68	32-501-95	32-501-89	32-501-67	32-501-81	
	32-501-77	32-501-80	32-501-66	32-501-96	32-501-83	32-501-70	32-501-69	
	32-501-79	32-501-78	32-501-62	32-501-90	32-501-74	32-501-84	32-501-88	

	32-501-73	32-501-76	32-501-64	32-501-94	32-501-59			
425	1st A Main , 1ನೇ ಎ ಮೈನ್							30000
	32-502-199	32-502-200						
426	1st B Main , 1ನೇ ಬಿ ಮೈನ್							30000
	32-503-105	32-503-106	32-503-108	32-503-103	32-503-104			
427	2nd Main , 2ನೇ ಮೈನ್							30000
	32-504-115	32-504-112	32-504-113	32-504-114	32-504-111	32-504-116		
428	3rd Main , 3ನೇ ಮೈನ್							30000
	32-505-201	32-505-202	32-505-204					
429	4th Main , 4ನೇ ಮೈನ್							30000
	32-506-210	32-506-207	32-506-209					
430	4th A Main , 4ನೇ ಎ ಮೈನ್							30000
	32-507-122	32-507-121	32-507-119					
431	5th Main , 5ನೇ ಮೈನ್							30000
	32-508-364	32-508-335	32-508-340	32-508-354	32-508-322	32-508-328	32-508-348	
	32-508-367	32-508-339	32-508-332	32-508-356	32-508-320	32-508-349	32-508-326	
	32-508-361	32-508-333	32-508-330	32-508-358	32-508-318	32-508-346	32-508-352	
	32-508-363	32-508-331	32-508-344	32-508-360	32-508-316	32-508-347	32-508-368	

	32-508-359	32-508-323	32-508-336	32-508-366	32-508-314	32-508-343	32-508-324	
	32-508-357	32-508-327	32-508-334	32-508-362	32-508-312	32-508-338	32-508-355	
	32-508-351	32-508-321	32-508-342					
432	1st Cross , 1 ನೇ ಕ್ರಾಸ್							30000
	32-509-371	32-509-400	32-509-399	32-509-383	32-509-377	32-509-392	32-509-380	
	32-509-403	32-509-388	32-509-397	32-509-395	32-509-375	32-509-394	32-509-378	
	32-509-393	32-509-404	32-509-381	32-509-389	32-509-373	32-509-382	32-509-391	
	32-509-405	32-509-386	32-509-406	32-509-387	32-509-379	32-509-396	32-509-385	
	32-509-401	32-509-372	32-509-374					
433	2nd Cross , 2ನೇ ಕ್ರಾಸ್							30000
	32-510-408	32-510-420	32-510-426	32-510-409	32-510-412	32-510-415	32-510-414	
	32-510-419	32-510-418	32-510-424	32-510-428	32-510-410	32-510-416	32-510-422	
	32-510-425							
434	2nd A Cross , 2ನೇ ಎ ಕ್ರಾಸ್							30000
	32-511-438	32-511-446	32-511-452	32-511-444	32-511-448	32-511-436	32-511-454	
	32-511-433	32-511-434	32-511-450	32-511-440				
	32-511-431	32-511-432	32-511-456	32-511-442				
435	2nd B Cross , 2ನೇ ಬಿ ಕ್ರಾಸ್							30000
	32-512-98	32-512-99	32-512-100A	32-512-99A	32-512-100	32-512-100B		

436	3rd Cross , 3 ನೇ ಕ್ರಾಸ್							30000
	32-513-145	32-513-140	32-513-137	32-513-127	32-513-152	32-513-138	32-513-149	
	32-513-125	32-513-128	32-513-143	32-513-131	32-513-150	32-513-136	32-513-130	
	32-513-147	32-513-126	32-513-133	32-513-129	32-513-146	32-513-132	32-513-148	
	32-513-151	32-513-144	32-513-135	32-513-139	32-513-142	32-513-134	32-513-141	
437	4th Cross , 4 ನೇ ಕ್ರಾಸ್							30000
	32-514-167	32-514-160	32-514-169	32-514-170	32-514-173	32-514-165	32-514-164	
	32-514-155	32-514-158	32-514-171	32-514-168	32-514-161	32-514-162	32-514-163	
	32-514-157	32-514-166	32-514-156	32-514-172	32-514-159			
438	5th A Cross , 5 ನೇ ಎ ಕ್ರಾಸ್							30000
	32-515-175	32-515-178	32-515-193	32-515-194	32-515-189	32-515-192	32-515-188	
	32-515-177	32-515-180	32-515-195	32-515-185	32-515-191	32-515-196	32-515-190	
	32-515-181	32-515-182	32-515-176	32-515-187	32-515-184	32-515-183		
439	5th Cross , 5 ನೇ ಕ್ರಾಸ್							30000
	32-516-220	32-516-215	32-516-213	32-516-219	32-516-216	32-516-217	32-516-214	
440	6th Cross , 6 ನೇ ಕ್ರಾಸ್							30000
	32-517-1	32-517-464	32-517-229	32-517-240	32-517-225	32-517-471	32-517-226	
	32-517-228	32-517-462	32-517-245	32-517-248	32-517-237	32-517-469	32-517-232	
	32-517-227	32-517-480	32-517-223	32-517-236	32-517-472	32-517-238	32-517-474	

	32-517-479	32-517-459	32-517-247	32-517-230	32-517-478	32-517-468	32-517-470	
	32-517-243	32-517-461	32-517-244	32-517-482	32-517-235	32-517-473	32-517-476	
	32-517-233	32-517-465	32-517-234	32-517-231	32-517-475	32-517-246	32-517-466	
	32-517-241	32-517-467	32-517-224	32-517-239	32-517-481	32-517-242		
441	6th Cross , 6ನೇ ಕ್ರಾಸ್							30000
	32-518-253	32-518-493	32-518-265	32-518-494	32-518-3	32-518-256	32-518-498	
	32-518-4	32-518-491	32-518-261	32-518-488	32-518-251	32-518-254	32-518-490	
	32-518-8	32-518-495	32-518-267	32-518-492	32-518-262	32-518-252	32-518-489	
	32-518-6	32-518-497	32-518-263	32-518-496	32-518-258	32-518-486	32-518-487	
	32-518-12	32-518-268	32-518-257	32-518-500	32-518-264	32-518-255	32-518-485	
	32-518-7	32-518-266	32-518-259	32-518-499	32-518-9	32-518-5	32-518-11	
442	6th A Cross , 6ನೇ ಎ ಕ್ರಾಸ್							30000
	32-519-20	32-519-287	32-519-505	32-519-279	32-519-514	32-519-24	32-519-278	
	32-519-21	32-519-272	32-519-509	32-519-283	32-519-512	32-519-22	32-519-280	
	32-519-518	32-519-399	32-519-513	32-519-275	32-519-517	32-519-17	32-519-276	
	32-519-285	32-519-286	32-519-503	32-519-281	32-519-515	32-519-15	32-519-274	
	32-519-18	32-519-282	32-519-507	32-519-273	32-519-508	32-519-19	32-519-504	
	32-519-26	32-519-284	32-519-511	32-519-277	32-519-516	32-519-25	32-519-506	
	32-519-271	32-519-510						
443	Kalway Rasthe Road , ಕಾಲುವೆ ರಸ್ತೆ ರೋಡ್							30000

	32-520-29	32-520-33	32-520-37	32-520-31	32-520-35			
444	10th Cross ,10 ನೇ ಕ್ರಾಸ್							30000
	32-521-295	32-521-292	32-521-291	32-521-304	32-521-308	32-521-299	32-521-306	
	32-521-293	32-521-300	32-521-301	32-521-296	32-521-297	32-521-298	32-521-302	
	32-521-305	32-521-294	32-521-307					
445	10th Cross, 10 ನೇ ಕ್ರಾಸ್							30000
	32-522-42	32-522-46	32-522-44	32-522-43	32-522-50	32-522-55	32-522-51	
	32-522-48	32-522-47	32-522-52	32-522-56	32-522-49	32-522-54	32-522-41	
446	Block No. 33 10th A Cross, 10ನೇ ಎ ಕ್ರಾಸ್ ಬ್ಲಾಕ್ ನಂ. 33							30000
	32-523-535	32-523-524	32-523-521	32-523-530	32-523-533	32-523-522	32-523-529	
	32-523-536	32-523-532	32-523-525	32-523-528	32-523-523	32-523-526	32-523-531	
	32-523-534							
447	B M Road East, Block No. 34 ,ಬಿ.ಎಂ.ರಸ್ತೆ ಪೂರ್ವ ಬ್ಲಾಕ್ ನಂ. 34							
	33-3-132							30000
448	Councilar Papanna House Road, ಕೌನ್ಸಿಲರ್ ಪಾಪಣ್ಣ ಮನೆ ರಸ್ತೆ							30000
	37-129-33	37-129-49	37-129-27	37-129-25	37-129-51	37-129-35	37-129-31	
	37-129-39	37-129-47	37-129-23	37-129-15	37-129-41	37-129-17	37-129-29	
	37-129-1	37-129-43	37-129-19	37-129-7	37-129-37	37-129-45	37-129-21	
	37-129-5	37-129-3	37-129-9	37-129-11	37-129-13			

449	2nd Cross, 2ನೇ ಕ್ರಾಸ್							30000
	37-501-74	37-501-68	37-501-66	37-501-72	37-501-70	37-501-80	37-501-78	
	37-501-63	37-501-84	37-501-82	37-501-76	37-501-64	37-501-86		
450	2nd Main, 2ನೇ ಮೈನ್							30000
	37-502-118	37-502-104	37-502-105	37-502-115	37-502-112	37-502-108	37-502-110	
	37-502-117	37-502-102	37-502-109	37-502-113	37-502-114	37-502-111	37-502-101	
	37-502-119	37-502-120	37-502-103	37-502-107	37-502-106			
451	3rd Main , 3ನೇ ಮೈನ್							30000
	37-503-125	37-503-142	37-503-140	37-503-137	37-503-132	37-503-135	37-503-141	
	37-503-124	37-503-131	37-503-134	37-503-139	37-503-122	37-503-143	37-503-129	
	37-503-128	37-503-145	37-503-126	37-503-133	37-503-136	37-503-127	37-503-146	
452	4th Main (Ganesha Temple), 4ನೇ ಮೈನ್ (ಗಣೇಶ ದೇವಸ್ಥಾನ)							30000
	37-504-165	37-504-174	37-504-181	37-504-159	37-504-162	37-504-195	37-504-175	
	37-504-197	37-504-176	37-504-183	37-504-161	37-504-168	37-504-192	37-504-173	
	37-504-149	37-504-178	37-504-189	37-504-163	37-504-169	37-504-194	37-504-177	
	37-504-151	37-504-180	37-504-191	37-504-156	37-504-171	37-504-190	37-504-179	
	37-504-153	37-504-184	37-504-193	37-504-157	37-504-172	37-504-188	37-504-186	

	37-504-155	37-504-182	37-504-196	37-504-167	37-504-170			
453	4th A Main, 4ನೇ ಎ ಮೈನ್							30000
	37-505-202	37-505-204	37-505-201	37-505-200				
454	5th Main , 5ನೇ ಮೈನ್							30000
	37-506-216	37-506-208	37-506-207	37-506-212	37-506-205	37-506-210	37-506-214	
	37-506-209	37-506-206						
455	6th Main (K H B C M), 6ನೇ ಮೈನ್ (ಕೆ.ಹೆಚ್.ಬಿ.ಸಿ.ಎಂ)							18000
	37-507-566	37-507-586	37-507-553	37-507-562	37-507-545	37-507-570	37-507-583	
	37-507-572	37-507-585	37-507-555	37-507-564	37-507-551	37-507-568	37-507-584	
	37-507-576	37-507-577	37-507-559	37-507-563	37-507-557	37-507-561	37-507-579	
	37-507-580	37-507-575	37-507-552	37-507-565	37-507-578	37-507-581	37-507-571	
	37-507-582	37-507-573	37-507-560	37-507-567	37-507-574	37-507-556	37-507-569	
	37-507-549	37-507-547						
456	7th Main, 7 ನೇ ಮೈನ್							18000
	37-508-623	37-508-622	37-508-614	37-508-621	37-508-618	37-508-612	37-508-616	
	37-508-613	37-508-620	37-508-610	37-508-617				
457	8th Main, 8 ನೇ ಮೈನ್							18000

	37-509-24	37-509-11	37-509-42	37-509-34	37-509-45	37-509-37	37-509-6	
	37-509-60	37-509-7	37-509-40	37-509-36	37-509-47	37-509-43	37-509-2	
	37-509-27	37-509-3	37-509-30	37-509-28	37-509-57	37-509-55	37-509-13	
	37-509-49	37-509-9	37-509-26	37-509-32	37-509-59	37-509-51	37-509-1	
	37-509-44	37-509-5	37-509-20	37-509-54	37-509-48	37-509-35	37-509-10	
	37-509-56	37-509-15	37-509-14	37-509-58	37-509-46	37-509-33	37-509-8	
	37-509-52	37-509-19	37-509-18	37-509-22	37-509-21	37-509-16	37-509-38	
	37-509-50							
458	1st A Cross, 1ನೇ ಎ ಕ್ರಾಸ್							18000
	37-510-94	37-510-96	37-510-98	37-510-91	37-510-92	37-510-89	37-510-95	
459	2nd Cross, 2ನೇ ಕ್ರಾಸ್							18000
	37-511-222	37-511-227	37-511-231	37-511-225	37-511-219	37-511-229	37-511-223	
	37-511-233	37-511-221						
460	2nd A Cross, 2ನೇ ಎ ಕ್ರಾಸ್							18000
	37-512-596	37-512-589	37-512-592	37-512-595	37-512-594	37-512-591	37-512-590	
461	3rd Cross, 3ನೇ ಕ್ರಾಸ್							18000
	37-513-384	37-513-389	37-513-253	37-513-405	37-513-392	37-513-242	37-513-259	
	37-513-600	37-513-397	37-513-239	37-513-403	37-513-390	37-513-246	37-513-245	
	37-513-399	37-513-395	37-513-251	37-513-407	37-513-386	37-513-250	37-513-257	
	37-513-256	37-513-393	37-513-255	37-513-383	37-513-249	37-513-396	37-513-237	

	37-513-406	37-513-385	37-513-247	37-513-387	37-513-241	37-513-394	37-513-238	
	37-513-602	37-513-391	37-513-243	37-513-601	37-513-398	37-513-599	37-513-605	
	37-513-606	37-513-401	37-513-603	37-513-400				
462	4th Cross, 4ನೇ ಕ್ರಾಸ್							18000
	37-514-268	37-514-418	37-514-425	37-514-274	37-514-264	37-514-409	37-514-269	
	37-514-627	37-514-410	37-514-423	37-514-271	37-514-266	37-514-411	37-514-265	
	37-514-629	37-514-412	37-514-415	37-514-275	37-514-278	37-514-422	37-514-261	
	37-514-635	37-514-420	37-514-417	37-514-277	37-514-270	37-514-416	37-514-273	
	37-514-633	37-514-262	37-514-413	37-514-267	37-514-276	37-514-414	37-514-263	
	37-514-631	37-514-429	37-514-419	37-514-427	37-514-421			
463	5th Cross, 5ನೇ ಕ್ರಾಸ್							18000
	37-515-282	37-515-441	37-515-433	37-515-444	37-515-293	37-515-452	37-515-285	
	37-515-450	37-515-302	37-515-443	37-515-435	37-515-297	37-515-440	37-515-287	
	37-515-281	37-515-286	37-515-439	37-515-445	37-515-301	37-515-438	37-515-289	
	37-515-431	37-515-300	37-515-437	37-515-447	37-515-299	37-515-442	37-515-448	
	37-515-637	37-515-288	37-515-295	37-515-449	37-515-641	37-515-434	37-515-290	
	37-515-642	37-515-284	37-515-291	37-515-451	37-515-639	37-515-432	37-515-294	
	37-515-638	37-515-298	37-515-640	37-515-296	37-515-436	37-515-292		
464	6th Cross, 6ನೇ ಕ್ರಾಸ್							18000
	37-516-321	37-516-324	37-516-457	37-516-462	37-516-319	37-516-310	37-516-308	

	37-516-465	37-516-322	37-516-455	37-516-458	37-516-317	37-516-318	37-516-320	
	37-516-464	37-516-306	37-516-467	37-516-463	37-516-323	37-516-314	37-516-316	
	37-516-466	37-516-305	37-516-471	37-516-459	37-516-648	37-516-470	37-516-313	
	37-516-468	37-516-307	37-516-469	37-516-461	37-516-646	37-516-456	37-516-315	
	37-516-460	37-516-309	37-516-312	37-516-472	37-516-311			
465	7th Cross, 7ನೇ ಕ್ರಾಸ್							18000
	37-517-492	37-517-335	37-517-338	37-517-476	37-517-485	37-517-330	37-517-481	
	37-517-480	37-517-331	37-517-334	37-517-478	37-517-477	37-517-332	37-517-489	
	37-517-488	37-517-329	37-517-328	37-517-482	37-517-475	37-517-336	37-517-487	
	37-517-490	37-517-491	37-517-326	37-517-484	37-517-483	37-517-325	37-517-185	
	37-517-486	37-517-479						
466	8th Cross, 8ನೇ ಕ್ರಾಸ್							18000
	37-518-510	37-518-500	37-518-505	37-518-506	37-518-504	37-518-503	37-518-502	
	37-518-501	37-518-512	37-518-509	37-518-496	37-518-498	37-518-499	37-518-508	
	37-518-497	37-518-495	37-518-511					
467	9th Cross, 9ನೇ ಕ್ರಾಸ್							
	37-519-342	37-519-356	37-519-352	37-519-353	37-519-523	37-519-343	37-519-346	18000
	37-519-361	37-519-360	37-519-344	37-519-357	37-519-515	37-519-347	37-519-350	
	37-519-517	37-519-354	37-519-348	37-519-349	37-519-519	37-519-345		
	37-519-525	37-519-341	37-519-358	37-519-359	37-519-521	37-519-351		

468	37-520-533	37-520-534	37-520-376	37-520-375	37-520-378	37-520-539	37-520-527	
	37-520-363	37-520-538	37-520-372	37-520-379	37-520-370	37-520-535	37-520-541	
	37-520-365	37-520-540	37-520-364	37-520-373	37-520-380	37-520-531	37-520-537	
	37-520-371	37-520-536	37-520-529	37-520-367	37-520-366	37-520-381	37-520-528	
	37-520-377	37-520-532	37-520-369	37-520-522				
469	ಬೆಂಗಳೂರು ಟೋಲ್‌ಗೇಟ್ - Bangalore Tol Gate							30000
470	ವಿದ್ಯಾನಗರ ಕೆ.ಹೆಚ್.ಬಿ. ಕಾಲೋನಿ - Vidyanagara, K.H.B. Colony							20000
471	ಕೈಗಾರಿಕಾ ಪ್ರದೇಶ ಹಿಂಭಾಗ- Industiral Area Behind							8500
472	ಎ.ಕೆ.ಕಾಲೋನಿ, ಶಿಕ್ಷಕರ ಕಾಲೋನಿ - A.K.Colony, Teachers Colony							8200
473	ಸಣ್ಣ ಕೈಗಾರಿಕಾ ನಿಗಮ ಉತ್ತರ ಬಡಾವಣೆ -Smallscale Industiral ltd North Extent							7000
474	ಕುಣಿಗಲ್ 1ನೇ ಹಂತ -Kunighal 1st Phase							7000
475	ಕುಣಿಗಲ್ 2ನೇ ಹಂತ -Kunighal 2nd Phase							7000
	ಬ್ಲಾಕ್ ನಂ.29 ವಾರ್ಡ್ ನಂ-19 Ward No.19							
476	Chikkakere Road, ಚಿಕ್ಕಕೆರೆ ರಸ್ತೆ							7500
	29-15-18	29-15-34	29-15-26	29-15-36	29-15-30			
477	Bovi Clony Road, ಬೋವಿಕಾಲೋನಿ ರಸ್ತೆ							6500
	29-16-65	29-16-35	29-16-55	29-16-45	29-16-41	29-16-63	29-16-75	
	29-16-15	29-16-31	29-16-57	29-16-39	29-16-47	29-16-61	29-16-77	

	29-16-23	29-16-29	29-16-71	29-16-37	29-16-49	29-16-59	29-16-25	
	29-16-19	29-16-27	29-16-69	29-16-67	29-16-73	29-16-17		
478	Smashna Road, ಸ್ಮಶಾನ ರಸ್ತೆ							6500
	29-128-43	29-128-25	29-128-77	29-128-17A	29-128-35	29-128-69	29-128-3	
	29-128-51	29-128-23	29-128-55	29-128-15A	29-128-33	29-128-71	29-128-3A	
	29-128-57	29-128-19	29-128-47	29-128-11A	29-128-31	29-128-73	29-128-23A	
	29-128-59	29-128-17	29-128-49	29-128-9A	29-128-29	29-128-75	29-128-19A	
	29-128-61	29-128-15	29-128-53	29-128-7A	29-128-27	29-128-9	29-128-39	
	29-128-63	29-128-11	29-128-41	29-128-5A	29-128-7	29-128-5	29-128-37	
	29-128-65	29-128-67						
479	1st Main, 1ನೇ ಮೈನ್							6500
	29-501-38	29-501-32	29-501-24	29-501-40	29-501-25	29-501-34	29-501-27	
	29-501-36	29-501-30	29-501-23	29-501-28				
480	2nd Main, 2ನೇ ಮೈನ್							6500
	29-502-119	29-502-126	29-502-120	29-502-110	29-502-128	29-502-108	29-502-122	
	29-502-121	29-502-128A	29-502-120A	29-502-112A	29-502-116	29-502-114	29-502-124	
	29-502-123	29-502-128B	29-502-122A	29-502-112	29-502-111	29-502-127	29-502-115	
	29-502-125	29-502-118						
481	3rd Main Rd, 3ನೇ ಮೈನ್							6500

	29-503-144	29-503-145B	29-503-143	29-503-147B	29-503-147	29-503-147D	29-503-147A	
	29-503-148	29-503-145A	29-503-149	29-503-147C	29-503-150			
482	4th Main, 4ನೇ ಮೈನ್							6500
	29-503-144	29-503-145B	29-503-143	29-503-147B	29-503-147A	29-503-147	29-503-147D	
	29-503-148	29-503-145A	29-503-149	29-503-147C	29-503-150			
483	4th Main, 4ನೇ ಮೈನ್							6500
	29-504-203	29-504-222	29-504-212	29-504-204	29-504-199	29-504-220	29-504-218	
	29-504-208	29-504-224	29-504-214	29-504-206	29-504-201A	29-504-200	29-504-226	
	29-504-216	29-504-210	29-504-201	29-504-202	29-504-228			
484	5th Main, 5ನೇ ಮೈನ್							6500
	29-505-237	29-505-245	29-505-240	29-505-236	29-505-233	29-505-251	29-505-234	
	29-505-248	29-505-243	29-505-242	29-505-238	29-505-231	29-505-249	29-505-247	
	29-505-232	29-505-241	29-505-244	29-505-235	29-505-246			
485	6th Main, 6ನೇ ಮೈನ್							6500
	29-506-260	29-506-259	29-506-264	29-506-255	29-506-261	29-506-263	29-506-257	
	29-506-262							
486	7th Main, 7ನೇ ಮೈನ್							6500

	29-507-267	29-507-275	29-507-273	29-507-279	29-507-271	29-507-281	29-507-277	
	29-507-269	29-507-283						
487	1st Cross , 1ನೇ ಕ್ರಾಸ್							6500
	29-508-132	29-508-131	29-508-136	29-508-139	29-508-138	29-508-135	29-508-134	
	29-508-140	29-508-133						
488	2nd Cross, 2 ನೇ ಕ್ರಾಸ್							6500
	29-509-166	29-509-159	29-509-154	29-509-160	29-509-165	29-509-156	29-509-157	
	29-509-164	29-509-161	29-509-153	29-509-158	29-509-167	29-509-163	29-509-155	
	29-509-162	29-509-157						
489	2nd A Cross, 2 ನೇ ಎ ಕ್ರಾಸ್							6500
	29-510-47	29-510-44	29-510-50	29-510-49	29-510-48	29-510-52	29-510-43	
	29-510-53	29-510-46						
490	2nd B Cross, 2 ನೇ ಬಿ ಕ್ರಾಸ್							6500
	29-511-7	29-511-15	29-511-14	29-511-10	29-511-3	29-511-5	29-511-17	
	29-511-22	29-511-13	29-511-16	29-511-12	29-511-1	29-511-8	29-511-19	
	29-511-2	29-511-11	29-511-20	29-511-4	29-511-9	29-511-21		
491	2nd C Cross, 2 ನೇ ಸಿ ಕ್ರಾಸ್							6500
	29-512-55	29-512-61	29-512-57	29-512-63	29-512-59	29-512-65		
492	3rd Cross, 3 ನೇ ಕ್ರಾಸ್							6500

	29-513-172	29-513-177	29-513-186	29-513-192	29-513-169	29-513-175	29-513-178	
	29-513-189	29-513-181	29-513-184	29-513-190	29-513-169A	29-513-173	29-513-193	
	29-513-185	29-513-171	29-513-182	29-513-188	29-513-171A	29-513-196	29-513-194	
	29-513-168	29-513-173A	29-513-180					
493	3rd A Cross, 3 ನೇ ಕ್ರಾಸ್							6500
	29-514-75	29-514-69	29-514-67	29-514-73	29-514-77	29-514-71		
494	3rd B Cross, 3 ನೇ ಬಿ ಕ್ರಾಸ್							6500
	29-515-92	29-515-85	29-515-86	29-515-91	29-515-83	29-515-82	29-515-89	
	29-515-90	29-515-87	29-515-84	29-515-81	29-515-88			
495	3rd C Cross, 3 ನೇ ಸಿ ಕ್ರಾಸ್							6500
	29-516-104	29-516-103	29-516-105	29-516-100	29-516-126A	29-516-99	29-516-97	
	29-516-102	29-516-106	29-516-95	29-516-96	29-516-101	29-516-98	29-516-126B	
496	3rd D Cross, 3 ನೇ ಡಿ ಕ್ರಾಸ್							6500
	29-517-297	29-517-289	29-517-291	29-517-293	29-517-285	29-517-295	29-517-287	
497	B.M Road West, ಬಿ.ಎಂ. ರಸ್ತೆ ಪಶ್ಚಿಮ							30000
	31-4-109	31-4-105	31-4-107	31-4-103	31-4-105A			
498	Bovi Clony Road, ಬೋವಿ ಕಾಲೋನಿ ರಸ್ತೆ							6500
	31-16-7							
499	Smashana Road, ಸ್ಮಶಾನ ರಸ್ತೆ							

	31-118-11	31-118-25	31-118-19	31-118-17	31-118-15	31-118-29	31-118-23A	6500
	31-118-35	31-118-27	31-118-23	31-118-31				
500	Block 15 West 5th Main Road, ಬ್ಲಾಕ್ 15 ಪಶ್ಚಿಮದ 5ನೇ ಮೈನ್ ರಸ್ತೆ							
	31-122-8	31-122-2	31-122-4	31-122-2A				6500
501	Smashna Road, ಸ್ಮಶಾನ ರಸ್ತೆ							7500
	31-128-46	31-128-30	31-128-26B	31-128-12	31-128-34	31-128-22B	31-128-14	
	31-128-44	31-128-28	31-128-26A	31-128-10	31-128-32	31-128-24B	31-128-16	
	31-128-42	31-128-26	31-128-24A	31-128-2	31-128-38	31-128-22	31-128-18	
	31-128-40	31-128-24	31-128-20	31-128-36	31-128-22A			
502	Block 31 East Main Road, ಬ್ಲಾಕ್ 30 ಪೂರ್ವ ಮೈನ್ ರಸ್ತೆ							7500
	31-152-12	31-152-18	31-152-14	31-152-18C	31-152-8	31-152-8	31-152-18D	
	31-152-10	31-152-18A	31-152-16	31-152-18B				
503	(1st Main) (Stella Maries School), 1ನೇ ಮೈನ್ (ಸ್ಟೆಲ್ಲಾ ಮೇರಿಸ್ ಸ್ಕೂಲ್)							7500
	31-501-5	31-501-5	31-501-2	31-501-4				
504	1st A Main, 1ನೇ ಎ ಮೈನ್							7500
	31-502-10	31-502-11A	31-502-11	31-502-9B	31-502-8	31-502-7B	31-502-7C	
	31-502-12	31-502-9A	31-502-7	31-502-11B				
	31-502-14	31-502-7A	31-502-9					
505	3rd Main, 3ನೇ ಎ ಮೈನ್							7500

	31-503-20	31-503-18	31-503-16					
506	4th Main, 4 ನೇ ಮೈನ್							7500
	31-504-27	31-504-25	31-504-21	31-504-27A	31-504-23			
507	Chikkere Road, ಚಿಕ್ಕಕೆರೆ ರಸ್ತೆ							7500
	38-15-3	38-15-17	38-15-25	38-15-7	38-15-27	38-15-9	38-15-19	
	38-15-33	38-15-15	38-15-23	38-15-5	38-15-35	38-15-29	38-15-11	
	38-15-31	38-15-13	38-15-21					
508	Bovi Clony Road, ಬೋವಿ ಕಾಲೋನಿ ರಸ್ತೆ							6500
	38-16-93	38-16-103	38-16-87	38-16-107	38-16-91	38-16-111	38-16-97	
	38-16-79	38-16-101	38-16-85	38-16-105	38-16-89	38-16-109	38-16-95	
	38-16-81	38-16-99	38-16-83					
509	Block 38 South Cross Road , ಬ್ಲಾಕ್ 38 ದಕ್ಷಿಣ ಕ್ರಾಸ್ ರಸ್ತೆ							6500
	38-134-2	38-134-14	38-134-10	38-134-20	38-134-24	38-134-16	38-134-32	
	38-134-6	38-134-12	38-134-8	38-134-22	38-134-4	38-134-18		
510	1st Main, 1ನೇ ಮೈನ್							6500
	38-501-71	38-501-84	38-501-68	38-501-90A	38-501-83	38-501-80	38-501-74	
	38-501-69	38-501-86	38-501-72	38-501-92	38-501-87	38-501-82		
	38-501-73	38-501-88	38-501-76	38-501-94	38-501-91	38-501-79		
	38-501-75	38-501-90	38-501-78	38-501-34	38-501-89			

511	1st Cross, 1ನೇ ಕ್ರಾಸ್							6500
	38-502-2	38-502-16	38-502-23	38-502-9	38-502-27	38-502-13	38-502-15	
	38-502-4	38-502-18	38-502-21	38-502-7	38-502-25	38-502-11	38-502-26	
	38-502-6	38-502-20	38-502-19	38-502-5	38-502-12	38-502-10	38-502-14	
	38-502-8	38-502-24	38-502-17	38-502-3				
512	2nd Cross, 2ನೇ ಕ್ರಾಸ್							6500
	38-503-41	38-503-34	38-503-38	38-503-42	38-503-43	38-503-44	38-503-45	
	38-503-50	38-503-32	38-503-36	38-503-40	38-503-39	38-503-46	38-503-47	
	38-503-48	38-503-30						
513	3rd Cross, 3 ನೇ ಕ್ರಾಸ್							6500
	38-504-63A	38-504-65	38-504-58	38-504-51	38-504-60	38-504-55	38-504-65A	
	38-504-66	38-504-63	38-504-56	38-504-55A	38-504-62	38-504-57	38-504-52	
	38-504-64	38-504-59	38-504-54	38-504-57A				
514	ಬ್ಲಾಕ್ ನಂ 35 ಪುರಸಭಾ ಹೊಸ ಬಡಾವಣೆ - Municipal New Extension							6500
515	ಅಂಬೇಡ್ಕರ್ ನಗರ -Ambedkar Nagara							6500
516	ತಾಲ್ಲೂಕು ಕಛೇರಿ ಹಿಂಭಾಗದ ಪ್ರದೇಶ -Behind Taluk Office Area							7500
517	ವಾರ್ಡ್ ನಂ. 20 Ward No.20							
	35-2-154A	35-2-152A	35-2-152	35-2-154	35-2-150			10500
518	Herur Road, ಹೇರೂರು ರಸ್ತೆ							10500

	35-6-2							
519	Chikkere Road, ಚಿಕ್ಕಕೆರೆ ರಸ್ತೆ							10500
	35-15-1							
520	Block 38 South Cross Road, ಬ್ಲಾಕ್ 38 ದಕ್ಷಿಣ ಕ್ರಾಸ್ ರಸ್ತೆ							10500
	35-134-3							
521	Block 39 South Cross Road, ಬ್ಲಾಕ್ 39 ದಕ್ಷಿಣ ಕ್ರಾಸ್ ರಸ್ತೆ							10500
	35-137-39	35-137-25	35-137-47	35-137-17	35-137-43	35-137-59	35-137-45	
	35-137-3	35-137-29	35-137-49	35-137-21	35-137-33	35-137-51	35-137-23	
	35-137-5	35-137-35	35-137-53	35-137-37	35-137-55	35-137-57	35-137-41	
	35-137-9	35-137-15	35-137-11					
522	B.M Road West, ಬಿ ಎಂ ರಸ್ತೆ ಪೂರ್ವ							14000
	39-4-135	39-4-127	39-4-137	39-4-161	39-4-141	39-4-165	39-4-147	
	39-4-133	39-4-129	39-4-149	39-4-159	39-4-155	39-4-143	39-4-151	
	39-4-145	39-4-131	39-4-157					
523	Bovi Clony Road, ಬೋವಿ ಕಾಲೋನಿ ರಸ್ತೆ							6500
	39-16-48	39-16-18	39-16-62	39-16-86	39-16-4	39-16-34	39-16-14	
	39-16-112	39-16-50	39-16-60	39-16-82	39-16-6	39-16-32	39-16-16	
	39-16-110	39-16-46	39-16-58	39-16-78	39-16-8	39-16-30	39-16-36	
	39-16-102	39-16-44	39-16-56	39-16-74	39-16-10	39-16-26	39-16-2	
	39-16-96	39-16-42	39-16-54	39-16-70	39-16-12	39-16-24	39-16-90	

	39-16-94	39-16-40	39-16-52	39-16-68	39-16-10A	39-16-22	39-16-88	
	39-16-92	39-16-38	39-16-28	39-16-64	39-16-12A	39-16-20		
524	D Group Road, ಡಿ ಗ್ರೂಪ್ ರಸ್ತೆ							10500
	39-136-65	39-136-25	39-136-47	39-136-11	39-136-57	39-136-33	39-136-3	
	39-136-63	39-136-27	39-136-43	39-136-13	39-136-53	39-136-37	39-136-5	
	39-136-61	39-136-29	39-136-41	39-136-15	39-136-51	39-136-39	39-136-7	
	39-136-59	39-136-31	39-136-1	39-136-17	39-136-49	39-136-167	39-136-9	
525	Block 39 South Cross Road, ಬ್ಲಾಕ್ 39 ದಕ್ಷಿಣ ಕ್ರಾಸ್ ರಸ್ತೆ							10500
	39-137-36	39-137-20	39-137-30	39-137-8	39-137-34	39-137-12	39-137-44	
	39-137-38	39-137-18	39-137-28	39-137-2	39-137-32	39-137-10	39-137-22	
	39-137-42	39-137-16	39-137-26	39-137-4	39-137-14	39-137-24	39-137-6	
	39-137-40							
526	A main, ಎ ಮೈನ್							10500
	39-501-130	39-501-117	39-501-122	39-501-125	39-501-115	39-501-123	39-501-116	
	39-501-128	39-501-119	39-501-120	39-501-127	39-501-124	39-501-129	39-501-118	
	39-501-126	39-501-121						
527	B Main, ಬಿ ಮೈನ್							
	39-502-133	39-502-141	39-502-139	39-502-147	39-502-137	39-502-145	39-502-146	10500
	39-502-135	39-502-143						
528	C Main, ಸಿ ಮೈನ್							10500

	39-503-3	39-503-2	39-503-7	39-503-5	39-503-1			
529	1st Main, 1ನೇ ಮೈನ್							10500
	39-504-48	39-504-28	39-504-43	39-504-29	39-504-40	39-504-42	39-504-30	
	39-504-15	39-504-26	39-504-45	39-504-33	39-504-38	39-504-27	39-504-23	
	39-504-13	39-504-24	39-504-47	39-504-35	39-504-36	39-504-41	39-504-16	
	39-504-11	39-504-22	39-504-18	39-504-37	39-504-34	39-504-44	39-504-32	
	39-504-9	39-504-46	39-504-20	39-504-39	39-504-14			
530	1st A Main, 1ನೇ ಎ ಮೈನ್							10500
	39-505-216	39-505-222	39-505-202	39-505-197	39-505-190	39-505-236	39-505-220	
	39-505-218	39-505-224	39-505-204	39-505-199	39-505-192	39-505-200	39-505-232	
	39-505-198	39-505-226	39-505-206	39-505-195	39-505-194	39-505-182	39-505-234	
	39-505-214	39-505-228	39-505-208	39-505-212	39-505-196	39-505-233	39-505-188	
	39-505-184	39-505-230	39-505-210	39-505-219	39-505-186			
531	2nd Main, 2 ನೇ ಮುಖ್ಯ ರಸ್ತೆ							10500
	39-506-237	39-506-239	39-506-240					
532	3rd Main, 3ನೇ ಮೈನ್							10500
	39-507-276	39-507-253	39-507-327	39-507-283	39-507-268	39-507-330	39-507-301	
	39-507-278	39-507-251	39-507-325	39-507-281	39-507-270	39-507-326	39-507-299	
	39-507-280	39-507-249	39-507-323	39-507-277	39-507-272	39-507-332	39-507-297	
	39-507-282	39-507-247	39-507-321	39-507-275	39-507-274	39-507-334	39-507-295	

	39-507-286	39-507-245	39-507-319	39-507-271	39-507-296	39-507-304	39-507-293	
	39-507-288	39-507-243	39-507-317	39-507-269	39-507-335	39-507-310	39-507-291	
	39-507-290	39-507-248	39-507-315	39-507-265	39-507-333	39-507-316	39-507-289	
	39-507-292	39-507-250	39-507-313	39-507-263	39-507-331	39-507-320	39-507-287	
	39-507-258	39-507-252	39-507-311	39-507-261	39-507-329	39-507-324	39-507-285	
	39-507-260	39-507-254	39-507-309	39-507-259	39-507-336	39-507-303	39-507-255	
	39-507-262	39-507-256	39-507-307	39-507-257	39-507-266	39-507-257A	39-507-305	
	39-507-264	39-507-294						
533	3rd Main, 3ನೇ ಮೈನ್							10500
	39-507-276	39-507-271	39-507-309	39-507-296	39-507-252	39-507-243	39-507-281	
	39-507-278	39-507-269	39-507-307	39-507-335	39-507-254	39-507-248	39-507-277	
	39-507-280	39-507-265	39-507-305	39-507-333	39-507-256	39-507-250	39-507-275	
	39-507-282	39-507-263	39-507-303	39-507-331	39-507-294	39-507-270		
	39-507-286	39-507-261	39-507-301	39-507-329	39-507-336	39-507-272		
	39-507-288	39-507-259	39-507-299	39-507-327	39-507-330	39-507-274		
	39-507-290	39-507-257	39-507-297	39-507-325	39-507-326	39-507-304		
	39-507-292	39-507-257A	39-507-295	39-507-323	39-507-332	39-507-310		
	39-507-258	39-507-255	39-507-293	39-507-321	39-507-334	39-507-316		
	39-507-260	39-507-253	39-507-291	39-507-319	39-507-313	39-507-320		

	39-507-262	39-507-251	39-507-289	39-507-317	39-507-311	39-507-324		
	39-507-264	39-507-249	39-507-287	39-507-315	39-507-245	39-507-283		
	39-507-266	39-507-247	39-507-285	39-507-268				
534	4th Main, 4 ನೇ ಮೈನ್							10500
	39-508-357	39-508-372	39-508-403	39-508-373	39-508-348	39-508-399	39-508-383	
	39-508-369	39-508-386	39-508-405	39-508-379	39-508-350	39-508-401	39-508-381	
	39-508-367	39-508-376	39-508-407	39-508-339	39-508-352	39-508-391	39-508-362	
	39-508-363	39-508-378	39-508-384	39-508-341	39-508-354	39-508-393	39-508-364	
	39-508-361	39-508-398	39-508-374	39-508-343	39-508-356	39-508-395	39-508-387	
	39-508-359	39-508-396	39-508-370	39-508-377	39-508-358	39-508-397	39-508-385	
	39-508-355	39-508-390	39-508-380	39-508-389	39-508-360	39-508-346	39-508-394	
	39-508-353	39-508-392	39-508-366	39-508-345	39-508-347	39-508-344	39-508-368	
	39-508-351	39-508-342	39-508-382					
535	5th Main, 5 ನೇ ಮೈನ್							10500
	39-509-472	39-509-437	39-509-471	39-509-449	39-509-487	39-509-420	39-509-446	
	39-509-419	39-509-435	39-509-469	39-509-447	39-509-485	39-509-422	39-509-489	
	39-509-417	39-509-433	39-509-467	39-509-445	39-509-483	39-509-426	39-509-451	
	39-509-415	39-509-431	39-509-465	39-509-443	39-509-481	39-509-428	39-509-418	
	39-509-413	39-509-429	39-509-463	39-509-501	39-509-479	39-509-430	39-509-414	
	39-509-411	39-509-427	39-509-461	39-509-499	39-509-477	39-509-432	39-509-491	

	39-509-411A	39-509-425	39-509-459	39-509-497	39-509-475	39-509-438	39-509-453	
	39-509-441	39-509-423	39-509-457	39-509-495	39-509-473	39-509-440		
	39-509-439	39-509-421	39-509-455	39-509-493	39-509-412	39-509-442		
536	6th Main, 6 ನೇ ಮೈನ್							10500
	39-510-520	39-510-511	39-510-519	39-510-521	39-510-517	39-510-509	39-510-503	
	39-510-522	39-510-513	39-510-526	39-510-507	39-510-505	39-510-515		
537	1st Cross, 1ನೇ ಕ್ರಾಸ್							10500
	39-512-81	39-512-72	39-512-71	39-512-63	39-512-58	39-512-76	39-512-80	
	39-512-51	39-512-70	39-512-73	39-512-65	39-512-56	39-512-74	39-512-82	
	39-512-53	39-512-68	39-512-75	39-512-69	39-512-54	39-512-64	39-512-60	
	39-512-55	39-512-66	39-512-79	39-512-61	39-512-59	39-512-62	39-512-77	
	39-512-57							
538	3rd Cross, 3 ನೇ ಕ್ರಾಸ್							10500
	39-514-99	39-514-100	39-514-106	39-514-92	39-514-108	39-514-94	39-514-86	
	39-514-112	39-514-96	39-514-104	39-514-90	39-514-98	39-514-102	39-514-88	
	39-514-110							
539	4th Cross, Block No. 40 , 4 ನೇ ಕ್ರಾಸ್ ಬ್ಲಾಕ್ ನಂ. 40							10500
	39-515-179	39-515-159	39-515-167	39-515-160	39-515-151	39-515-171	39-515-161	
	39-515-177	39-515-157	39-515-165	39-515-156	39-515-166	39-515-169	39-515-153	
	39-515-175	39-515-155	39-515-163	39-515-178	39-515-173			

540	ಬೋವಿ ಕಾಲೋನಿ - Bhoivi Colony							6500
541	ವೈ.ಹೆಚ್.ಹುಚ್ಚಯ್ಯ ರವರ ರಸ್ತೆ - Y.H.Huchaiah Road							10800
542	ಬ್ರಹ್ಮಕುಮಾರಿ ಸಮಾಜದ ರಸ್ತೆ -Bramakumari SamajaRoad							10800
543	ಅಂಧರ ಶಾಲೆ ಪ್ರದೇಶ - Blind School Area							10800
544	ಜೋಡಿ ಕೆ.ಆರ್.ಎಸ್ ಅಗ್ರಹಾರ - Jodi K.R.S.Agrahara							14000
545	ವಾರ್ಡ್. 21 Ward No.21							13000
	40-4-169	40-4-191	40-4-177	40-4-183	40-4-197	40-4-175	40-4-171	
	40-4-179	40-4-199	40-4-173	40-4-189	40-4-195			
546	South Cross, ದಕ್ಷಿಣ ಕ್ರಾಸ್							10500
	40-136-100	40-136-74	40-136-32	40-136-22	40-136-102	40-136-92	40-136-68	
	40-136-70	40-136-76	40-136-34	40-136-24	40-136-98	40-136-90	40-136-72	
	40-136-36	40-136-78	40-136-38	40-136-26	40-136-16	40-136-64	40-136-18	
	40-136-54	40-136-80	40-136-40	40-136-28	40-136-10	40-136-66	40-136-20	
	40-136-42	40-136-96	40-136-56	40-136-48	40-136-86	40-136-52	40-136-84	
	40-136-44	40-136-82	40-136-58	40-136-50	40-136-94	40-136-46	40-136-88	
	40-136-62	40-136-60						
547	Kempegowda Road, ಕೆಂಪೇಗೌಡ ರಸ್ತೆ							10500
	40-138-59	40-138-35	40-138-5	40-138-43	40-138-19	40-138-25	40-138-15	

	40-138-57	40-138-33	40-138-7	40-138-41	40-138-17	40-138-23	40-138-61A	
	40-138-55	40-138-31	40-138-9	40-138-39	40-138-1	40-138-21	40-138-61	
	40-138-53	40-138-29	40-138-11	40-138-37	40-138-3	40-138-49		
	40-138-51	40-138-27	40-138-13	40-138-45	40-138-47			
548	South Cross, ದಕ್ಷಿಣ ಕ್ರಾಸ್							10500
	40-139-6	40-139-4	40-139-18	40-139-2	40-139-8			
549	1st Main, 1 ನೇ ಮೈನ್							10500
	40-501-2							
550	1st A Main, 1 ನೇ ಮೈನ್							10500
	40-502-36	40-502-8	40-502-44	40-502-39	40-502-84	40-502-31	40-502-15	
	40-502-33	40-502-10	40-502-52	40-502-67	40-502-86	40-502-35	40-502-70	
	40-502-89	40-502-12	40-502-58	40-502-63	40-502-88	40-502-11	40-502-82	
	40-502-90	40-502-14	40-502-62	40-502-61	40-502-92	40-502-23	40-502-96	
	40-502-64	40-502-16	40-502-50	40-502-59	40-502-94	40-502-27	40-502-13	
	40-502-65	40-502-18	40-502-66	40-502-57	40-502-69	40-502-37	40-502-80	
	40-502-17	40-502-22	40-502-48	40-502-55	40-502-95	40-502-46	40-502-42	
	40-502-9	40-502-24	40-502-60	40-502-53	40-502-93	40-502-54	40-502-19	
	40-502-7	40-502-26	40-502-56	40-502-51	40-502-87	40-502-68	40-502-77	
	40-502-41	40-502-28	40-502-72	40-502-49	40-502-85	40-502-75	40-502-43	
	40-502-29	40-502-32	40-502-74	40-502-47	40-502-81	40-502-73	40-502-78	

	40-502-21	40-502-34	40-502-76	40-502-45	40-502-79	40-502-71	40-502-40	
	40-502-25							
551	2nd Main, 2 ನೇ ಮೈನ್							10500
	40-503-5	40-503-4	40-503-6	40-503-3				
552	3rd Main, 3ನೇ ಮೈನ್							10500
	40-504-183	40-504-177	40-504-154	40-504-110	40-504-133	40-504-122B	40-504-141	
	40-504-147	40-504-175	40-504-158	40-504-114	40-504-131	40-504-132A	40-504-139	
	40-504-127	40-504-173	40-504-162	40-504-116	40-504-129	40-504-126A	40-504-185	
	40-504-163	40-504-171	40-504-101	40-504-102	40-504-125	40-504-124A	40-504-181	
	40-504-161	40-504-169	40-504-99	40-504-122A	40-504-123	40-504-130A	40-504-179	
	40-504-159	40-504-167	40-504-109	40-504-137	40-504-121	40-504-128A	40-504-144	
	40-504-157	40-504-165	40-504-107	40-504-122	40-504-119	40-504-134A	40-504-148	
	40-504-155	40-504-118	40-504-105	40-504-134	40-504-117	40-504-132	40-504-150	
	40-504-153	40-504-104	40-504-103	40-504-136	40-504-115	40-504-126	40-504-145	
	40-504-151	40-504-108	40-504-189	40-504-140	40-504-113	40-504-130	40-504-143	
	40-504-149	40-504-120	40-504-187	40-504-142	40-504-111	40-504-128		
553	4th Main, Block No. 43 , 4 ನೇ ಮೈನ್ ಬ್ಲಾಕ್. 43							10500
	40-505-193A	40-505-227	40-505-215	40-505-205	40-505-241	40-505-203	40-505-239	
	40-505-193	40-505-229	40-505-217	40-505-207	40-505-243	40-505-213	40-505-249	
	40-505-195	40-505-231	40-505-219	40-505-209	40-505-245	40-505-237	40-505-225	

	40-505-197	40-505-233	40-505-221	40-505-211	40-505-247	40-505-235	40-505-223	
	40-505-199	40-505-201						
								10500
554	43-4-201	43-4-221	43-4-215	43-4-231	43-4-213	43-4-229	43-4-217	
	43-4-205	43-4-227	43-4-225	43-4-233				
555	Kempegowda Road, ಕೆಂಪೇಗೌಡ ರಸ್ತೆ							10500
	43-138-64	43-138-40	43-138-20	43-138-18	43-138-14	43-138-38	43-138-10	
	43-138-62	43-138-44	43-138-22	43-138-66	43-138-34	43-138-30	43-138-60	
	43-138-62A	43-138-48	43-138-24	43-138-12	43-138-68	43-138-32	43-138-28	
	43-138-4	43-138-50	43-138-26	43-138-8	43-138-56			
556	Tiles Factory Road, ಟೈಲ್ಸ್ ಫ್ಯಾಕ್ಟರಿ ರಸ್ತೆ							10500
	43-141-1	43-141-11	43-141-21	43-141-7	43-141-17	43-141-37	43-141-15	
	43-141-3	43-141-13	43-141-23	43-141-9	43-141-19	43-141-5		
557	1st Main, 1 ನೇ ಮೈನ್							10500
	43-501-25	43-501-35	43-501-10	43-501-1	43-501-44	43-501-7	43-501-38	
	43-501-23	43-501-33	43-501-12	43-501-2	43-501-45	43-501-5	43-501-40	
	43-501-21	43-501-31	43-501-14	43-501-4	43-501-43	43-501-3	43-501-42	
	43-501-19	43-501-29	43-501-16	43-501-6	43-501-48	43-501-41	43-501-11	
	43-501-17	43-501-28	43-501-18	43-501-8	43-501-46	43-501-39	43-501-26	
	43-501-15	43-501-30	43-501-20	43-501-37	43-501-24	43-501-34	43-501-36	

	43-501-13	43-501-32	43-501-22	43-501-9				
558	2nd Main, 2 ನೇ ಮೈನ್							10500
	43-502-51	43-502-54	43-502-77	43-502-63	43-502-68	43-502-57	43-502-60	
	43-502-53	43-502-56	43-502-75	43-502-65	43-502-70	43-502-59	43-502-62	
	43-502-55	43-502-58	43-502-73	43-502-67	43-502-78	43-502-61	43-502-64	
	43-502-69	43-502-79	43-502-71	43-502-81	43-502-80	43-502-82		
559	3rd Main, 3 ನೇ ಮೈನ್							10500
	43-503-84	43-503-94	43-503-92	43-503-104	43-503-90	43-503-100	43-503-108	
	43-503-86	43-503-96	43-503-106	43-503-102	43-503-88	43-503-98		
560	4th Main, 4 ನೇ ಮೈನ್							10500
	43-504-124	43-504-144	43-504-139	43-504-115	43-504-127	43-504-134	43-504-113	
	43-504-120	43-504-140	43-504-123	43-504-117	43-504-135	43-504-138	43-504-132	
	43-504-118	43-504-126	43-504-130	43-504-119	43-504-137	43-504-128	43-504-121	
	43-504-112	43-504-136	43-504-142	43-504-125	43-504-146	43-504-111	43-504-131	
561	5th Main Block No. 44 , 5 ನೇ ಮೈನ್ ಬ್ಲಾಕ್ ನಂ.. 44							10500
	43-505-148	43-505-174	43-505-162	43-505-158	43-505-184	43-505-172	43-505-170	
	43-505-150	43-505-176	43-505-164	43-505-160	43-505-186	43-505-156	43-505-182	
	43-505-152	43-505-178	43-505-166	43-505-154	43-505-180	43-505-168		
562	Aerur Road, Block No. 47 ಹೇರೂರು ರಸ್ತೆ ಬ್ಲಾಕ್ ನಂ..47							10500
	44-6-4	44-6-8B	44-6-4A	44-6-8	44-6-6A	44-6-6	44-6-8A	

563	Kunigal T.M.C Boundry Road, ಕುಣೀಗಲ್ ಟಿ.ಎಂ.ಸಿ ಬೌಂಡ್ರಿ ರಸ್ತೆ							10500
	44-20-4A	44-20-4	44-20-2	44-20-4C	44-20-4B			
	44-139-1	44-139-13	44-139-11	44-139-13B	44-139-7	44-139-17A	44-139-17C	
	44-139-5	44-139-15	44-139-11A	44-139-17B	44-139-5A	44-139-17	44-139-1B	
	44-139-9	44-139-13A	44-139-1A					
564	ಡಿ ಗ್ರೂಪ್ ಬಡಾವಣೆ - D.Group Extention							10800
565	ಚಿಕ್ಕಣ್ಣನವರ ಮನೆ ರಸ್ತೆ - Chikkanna House Road							10800
566	ಪ್ರಕಾಶ್ ಮನೆ ರಸ್ತೆ - Prakash House Road							10800
567	ಮಕ್ಕಳ ಸೈನ್ಯದ ರಸ್ತೆ - Makkala Sainyada Road							10800
	Ward No.22							
568	ವಾರ್ಡ್-22 ಚಿಕ್ಕಕೆಂಪಯ್ಯ ರವರ ಮನೆ ರಸ್ತೆ							
	ಬಿ.ಎಂ.ರಸ್ತೆ ಪಶ್ಚಿಮ B.M Road West							35000
	47-4-297	47-4-285	47-4-243	47-4-259	47-4-269	47-4-279	47-4-309	
	47-4-299	47-4-287	47-4-245	47-4-261	47-4-271	47-4-281	47-4-313	
	47-4-301	47-4-291	47-4-247	47-4-263	47-4-273	47-4-283	47-4-313A	
	47-4-303	47-4-235	47-4-249	47-4-265	47-4-275	47-4-305	47-4-237D	
	47-4-295	47-4-239	47-4-251	47-4-267	47-4-277	47-4-307	47-4-237E	
	47-4-237F	47-4-237C	47-4-237A	47-4-237B	47-4-237	47-4-255	47-4-311	
569	ಕುಣೀಗಲ್ ಟಿ.ಎಂ.ಸಿ ಬೌಂಡ್ರಿ ರಸ್ತೆ Kunigal T.M.C Boundry Road							30000

	47-20-38	47-20-26	47-20-34	47-20-12	47-20-6	47-20-28A	47-20-32A	
	47-20-20	47-20-28	47-20-36	47-20-14	47-20-14A	47-20-30A	47-20-24B	
	47-20-22	47-20-30	47-20-8	47-20-16	47-20-24A	47-20-36A	47-20-14B	
	47-20-24	47-20-32	47-20-10	47-20-18	47-20-26A	47-20-34A	47-20-14C	
	47-20-14D	47-20-14E	47-20-14F					
570	ಟೈಲ್ಸ್ ಪ್ಯಾಕ್ಟರಿ ರಸ್ತೆ Tiles Factory Road							30000
	47-141-36B	47-141-34	47-141-30	47-141-24	47-141-16	47-141-4		
	47-141-36A	47-141-32A	47-141-28	47-141-22	47-141-12	47-141-6		
	47-141-36	47-141-32	47-141-26	47-141-18	47-141-12A	47-141-10		
571	ಮುಳಕ್ಕಟ್ಟಮ್ಮ ದೇವಸ್ಥಾನದ ರಸ್ತೆ .Mulakatamma Temple Road							30000
	47-146-1	47-146-1A	47-146-1B	47-146-1C				
572	1ನೇ ಮೈನ್ ರಸ್ತೆ ,, 1st Main Road							30000
	47-501-18	47-501-14	47-501-10	47-501-6	47-501-2			
	47-501-16	47-501-12	47-501-8	47-501-4				
573	2ನೇ ಮೈನ್ ರಸ್ತೆ 2 ndMain							30000
	47-502-32	47-502-30	47-502-28	47-502-26	47-502-24	47-502-22		
574	3ನೇ ಮೈನ್ ರಸ್ತೆ 3rd Main							30000
	47-503-33	47-503-37	47-503-47	47-503-48	47-503-44	47-503-40	47-503-36	
	47-503-35	47-503-45	47-503-50	47-503-46	47-503-42	47-503-38	47-503-34	

575	4 ನೇ ಮೈನ್ ರಸ್ತೆ ,4th Main							30000
	47-504-53	47-504-64	47-504-62	47-504-60	47-504-58	47-504-56	47-504-55B	
	47-504-55	47-504-55A						
576	5 ನೇ ಮೈನ್ ರಸ್ತೆ .5th Main							30000
	47-505-66	47-505-90	47-505-86	47-505-70	47-505-76	47-505-82		
	47-505-96	47-505-92	47-505-88	47-505-72	47-505-78	47-505-93		
	47-505-94	47-505-84	47-505-68	47-505-74	47-505-80	47-505-89		
577	6 ನೇ ಮೈನ್ ರಸ್ತೆ 6th Main							30000
	47-506-99	47-506-100	47-506-104	47-506-108	47-506-112	47-506-116		
	47-506-101	47-506-102	47-506-106	47-506-110	47-506-114			
578	7 ನೇ ಮೈನ್ ರಸ್ತೆ 7th Main							30000
	47-507-133	47-507-123	47-507-129	47-507-134	47-507-130	47-507-126	47-507-122	
	47-507-119	47-507-125	47-507-136	47-507-132	47-507-128	47-507-124	47-507-120	
579	8 ನೇ ಮೈನ್ ರಸ್ತೆ 8th Main							30000
	47-508-139	47-508-145	47-508-155	47-508-161	47-508-169	47-508-170	47-508-162	
	47-508-141	47-508-147	47-508-157	47-508-163	47-508-148	47-508-166	47-508-160	
	47-508-143	47-508-149	47-508-159	47-508-167	47-508-172	47-508-164	47-508-158	
	47-508-156	47-508-154	47-508-152	47-508-150	47-508-171			
580	9 ನೇ ಮೈನ್ ರಸ್ತೆ 9th Main							30000

	47-509-197	47-509-179	47-509-185	47-509-191	47-509-199	47-509-208	47-509-202	
	47-509-175	47-509-181	47-509-187	47-509-193	47-509-201	47-509-204	47-509-194	
	47-509-177	47-509-183	47-509-189	47-509-195	47-509-206	47-509-198	47-509-210	
	47-509-200	47-509-190	47-509-212	47-509-188				
	47-509-196	47-509-214	47-509-184	47-509-178				
581	10 ನೇ ಮೈನ್ ರಸ್ತೆ 10th Main							30000
	47-510-216	47-510-277	47-510-267	47-510-259	47-510-279	47-510-264		
	47-510-218	47-510-275	47-510-265	47-510-217A	47-510-276	47-510-266		
	47-510-220	47-510-273	47-510-263	47-510-219	47-510-274	47-510-270		
	47-510-269	47-510-271	47-510-261	47-510-217	47-510-278	47-510-272		
582	11 ನೇ ಮೈನ್ ರಸ್ತೆ 11th Main							30000
	47-511-224	47-511-222	47-511-223					
583	12 ನೇ ಮೈನ್ ರಸ್ತೆ 12th Main							30000
	47-512-230	47-512-228	47-512-226	47-512-227	47-512-225	47-512-225A		
584	3 ನೇ ಮೈನ್ ರಸ್ತೆ 3rd Main							30000
	47-513-307	47-513-257	47-513-315	47-513-321	47-513-320	47-513-325		
	47-513-305	47-513-311	47-513-317	47-513-323	47-513-318	47-513-326A		
	47-513-309	47-513-313	47-513-319	47-513-324	47-513-326	47-513-325A		
585	1 ನೇ ಕ್ರಾಸ್ . 1st Cross							30000
	47-514-234	47-514-244	47-514-251	47-514-245	47-514-233	47-514-235		

	47-514-258	47-514-255	47-514-249	47-514-243	47-514-239	47-514-236		
	47-514-256	47-514-253	47-514-247	47-514-241	47-514-237	47-514-236A		
586	2 ನೇ ಕ್ರಾಸ್. 2nd Cross							30000
	47-515-284	47-515-286	47-515-288	47-515-283				
587	3 ನೇ ಕ್ರಾಸ್. 3rd Cross							30000
	47-516-296	47-516-294	47-516-292	47-516-290	47-516-293	47-516-291		
588	4 ನೇ ಕ್ರಾಸ್... ಬ್ಲಾಕ್ ನಂ. 36,,,,,4th Cross Block No. 36							30000
	47-517-302	47-517-300	47-517-298	47-517-301				
589	ಚಿಕ್ಕ ಕೆಂಪಯ್ಯ ರವರ ಮನೆ ರಸ್ತೆ - Chikka Kempaiah House Road							10800
590	ಬ್ಯಾಂಕ್ ಕಾಲೋನಿ- Bank Colony							10800
591	ಹೋಟೆಲ್ ರಾಮಣ್ಣ ಮನೆ ರಸ್ತೆ - Hotel Ramanna House Road							10800
592	ಮಲ್ಲಿಪಾಳ್ಯ - Mallipalya							10800
593	ಪುರಸಭೆ ಪಂಪ್ ಹೌಸ್ ವರೆಗೆ - Municipal Pampu House							10800
594	ಬಿ.ಎಂ ರಸ್ತೆ ಪಶ್ಚಿಮ ಮುಖ್ಯ ಸರ್ಕಲ್ ನಿಂದ ಮಹಾತ್ಮ ಗಾಂಧಿ ಕಾಲ್ಚೆಜ್ ವರೆಗೆ B.M.Road Main Sarcal to Mahathmagandi Collage							30000
595	ಜೋಡಿ ಕೆ ಆರ್ ಎಸ್ ಅಗ್ರಹಾರ ಜಗಜೀವನ್ ರಾಮ್ ನಗರ- Jodi K.R.S,Agrahara Jagajeevan Ram Nagara							10800
	ವಾರ್ಡ್ ನಂ-23 ರೇಷ್ಮೆ ಇಲಾಖೆಯ ವಸತಿ ಗೃಹಗಳು							
596	ತುಮಕೂರು ರಸ್ತೆ. Tumakuru Road							6000
	3-1-1	3-1-17	3-1-13	3-1-15				
597	ಬಿ.ಎಂ. ರಸ್ತೆ ಪಶ್ಚಿಮ B.M Road West							35000

	36-4-182	36-4-236	36-4-224	36-4-170	36-4-160	36-4-146	36-4-126	
	36-4-174	36-4-234	36-4-222	36-4-168	36-4-154	36-4-142	36-4-124	
	36-4-240	36-4-232	36-4-196	36-4-164	36-4-152	36-4-140	36-4-122	
	36-4-244	36-4-230	36-4-194	36-4-162	36-4-150	36-4-136	36-4-120	
	36-4-242	36-4-228	36-4-192	36-4-158	36-4-148	36-4-132	36-4-118	
	36-4-238	36-4-226	36-4-190	36-4-156	36-4-138	36-4-128	36-4-112	
	36-4-110	36-4-188	36-4-180	36-4-198	36-4-204	36-4-210	36-4-218	
	36-4-116	36-4-186	36-4-178	36-4-200	36-4-206	36-4-208	36-4-216	
	36-4-114	36-4-184	36-4-176	36-4-202	36-4-212	36-4-220	36-4-214	
	36-4-250	36-4-240A						
598	ಕಾಲುವೆ ರಸ್ತೆ, .Kalway Raste Road							30000
	36-10-48	36-10-31	36-10-39	36-10-66	36-10-42	36-10-56	36-10-64	
	36-10-50	36-10-35	36-10-46	36-10-58	36-10-44	36-10-60		
	36-10-33	36-10-37	36-10-54	36-10-40	36-10-52	36-10-62		
599	ಬ್ಲಾಕ್ 36, ಪಶ್ಚಿಮ ಮೈನ್ ರಸ್ತೆ. Block 36 West 16th Main Road							30000
	36-130-12	36-130-22	36-130-20	36-130-18	36-130-16	36-130-14		
600	1ನೇ ಮೈನ್ , 1st Main							30000
	36-501-27	36-501-33	36-501-21	36-501-32	36-501-26			
	36-501-37	36-501-29	36-501-36	36-501-30	36-501-24			
	36-501-35	36-501-23	36-501-34	36-501-28	36-501-22			

601	1 ನೇ ಎ ಪ್ಲಾನ್, 1st A Main							30000
	36-502-49	36-502-53	36-502-51	36-502-55	36-502-39	36-502-41	36-502-43	
	36-502-45	36-502-47						
602	1ನೇ ಬಿ ಪ್ಲಾನ್, 1st B Main							30000
	36-503-70	36-503-61	36-503-67	36-503-72	36-503-62	36-503-60A		
	36-503-59	36-503-65	36-503-69	36-503-64	36-503-60B	36-503-60		
603	3 ನೇ ಪ್ಲಾನ್, 3rd Main							30000
	36-504-81	36-504-85	36-504-89	36-504-86	36-504-82	36-504-79	36-504-75	
	36-504-83	36-504-87	36-504-90	36-504-84	36-504-78	36-504-77		
604	3 ನೇ ಪ್ಲಾನ್, 3rd Main							30000
	36-505-93	36-505-103	36-505-113	36-505-102	36-505-94			
	36-505-95	36-505-107	36-505-108	36-505-100				
	36-505-97	36-505-109	36-505-106	36-505-98				
	36-505-101	36-505-111	36-505-104	36-505-96				
605	4 ನೇ ಪ್ಲಾನ್, 4th Main							30000
	36-506-131	36-506-125	36-506-119	36-506-132	36-506-122	36-506-130		
	36-506-129	36-506-123	36-506-117	36-506-118	36-506-126			
	36-506-127	36-506-121	36-506-115	36-506-120	36-506-128			
606	4 ನೇ ಪ್ಲಾನ್‌ವ 4th A Main							30000

	36-507-135A	36-507-149	36-507-147	36-507-145	36-507-143	36-507-141	36-507-135	
	36-507-137	36-507-139						
607	5 ನೇ ಮೈನ್ 5th Main							30000
	36-508-173	36-508-153	36-508-159	36-508-167	36-508-173A	36-508-166	36-508-156	
	36-508-179	36-508-155	36-508-161	36-508-169	36-508-178	36-508-162	36-508-154	
	36-508-177	36-508-157	36-508-163	36-508-171	36-508-174	36-508-160		
	36-508-151	36-508-157A	36-508-165	36-508-175	36-508-170	36-508-158		
608	1 ನೇ ಕ್ರಾಸ್. 1st Cross							30000
	36-509-181							
609	2 ನೇ ಕ್ರಾಸ್ .2nd Cross							30000
	36-510-209	36-510-189	36-510-186	36-510-190	36-510-210	36-510-199	36-510-207	
	36-510-211	36-510-191	36-510-196	36-510-192B	36-510-208	36-510-201	36-510-194	
	36-510-183	36-510-195	36-510-200	36-510-212	36-510-206	36-510-203	36-510-194A	
	36-510-187	36-510-198	36-510-184	36-510-212A	36-510-204	36-510-205	36-510-192	
	36-510-192A	36-510-194B						

610	2 ನೇ ಎ ಕ್ರಾಸ್. 2nd A Cross							30000
	36-511-260	36-511-219	36-511-227	36-511-233	36-511-241	36-511-247	36-511-255	
	36-511-215	36-511-221	36-511-229	36-511-235	36-511-243	36-511-249	36-511-257	
	36-511-217	36-511-223	36-511-231	36-511-237	36-511-245	36-511-251	36-511-259	
	36-511-258	36-511-252	36-511-244	36-511-238	36-511-232	36-511-226		
	36-511-256	36-511-250	36-511-242	36-511-236	36-511-230	36-511-224		
	36-511-254	36-511-246	36-511-240	36-511-234	36-511-228	36-511-222		
611	2 ನೇ ಬಿ ಕ್ರಾಸ್ .2nd B Cross							30000
	36-512-279	36-512-289	36-512-262	36-512-270A	36-512-302	36-512-290	36-512-271	
	36-512-281	36-512-291	36-512-282	36-512-266	36-512-300	36-512-263	36-512-273	
	36-512-283	36-512-293	36-512-278	36-512-264	36-512-298	36-512-265	36-512-275	
	36-512-285	36-512-295	36-512-272	36-512-286	36-512-296	36-512-267	36-512-277	
	36-512-287	36-512-297	36-512-270	36-512-304	36-512-294	36-512-269		
612	3 ನೇ ಕ್ರಾಸ್ 3rd Cross							30000
	36-513-307	36-513-315A	36-513-325A	36-513-315	36-513-320	36-513-310		
	36-513-307A	36-513-317A	36-513-325	36-513-313	36-513-318	36-513-308		
	36-513-307B	36-513-319A	36-513-323	36-513-326	36-513-316			
	36-513-307C	36-513-	36-513-319	36-513-324	36-513-314			

		319B						
	36-513-313A	36-513-323A	36-513-317	36-513-321	36-513-312			
613	4 ನೇ ಕ್ರಾಸ್. 4th Cross							30000
	36-514-327	36-514-329	36-514-330	36-514-329A				
614	5 ನೇ ಎ ಕ್ರಾಸ್ 5th A Cross							30000
	36-515-342	36-515-340	36-515-338	36-515-336	36-515-334	36-515-332		
615	13 ನೇ ಮೈನ್ 13th Main							30000
	36-516-347	36-516-345	36-516-345A					
616	13 ನೇ ಎ ಮೈನ್ 13th A Main							30000
	36-517-375	36-517-376	36-517-374	36-517-369	36-517-371	36-517-373		
617	14 ನೇ ಎ ಮೈನ್ 14th A Main							30000
	36-519-399	36-519-393	36-519-387	36-519-381	36-519-396	36-519-388		
	36-519-397	36-519-391	36-519-385	36-519-384	36-519-394	36-519-386		
	36-519-395	36-519-389	36-519-383	36-519-398	36-519-392			
618	14 ನೇ ಬಿ ಮೈನ್ 14th B Main							30000
	36-520-403	36-520-405	36-520-407	36-520-409	36-520-411	36-520-413	36-520-415	
	36-520-417	36-520-419						
619	15 ನೇ ಮೈನ್ . 15th Main							30000
	36-521-426	36-521-422	36-521-424	36-521-428				

620	1 ನೇ ಕ್ರಾಸ್ 1st Cross							30000
	36-522-13	36-522-5	36-522-1	36-522-18	36-522-14	36-522-10	36-522-6	
	36-522-11	36-522-3	36-522-20	36-522-16	36-522-12	36-522-8	36-522-6A	
620	2 ನೇ ಕ್ರಾಸ್ 2nd Cross							30000
	36-524-357	36-524-358	36-524-356	36-524-352	36-524-350	36-524-353	36-524-355	
621	3 ನೇ ಕ್ರಾಸ್, 3rd Cross							30000
	36-525-359	36-525-361	36-525-363	36-525-365	36-525-367			
622	4 ನೇ ಕ್ರಾಸ್. 4th Cross							30000
	36-526-378							
623	ರೇಷ್ಮೆ ಇಲಾಖೆಯ ವಸತಿ ಗೃಹಗಳು- Silk Board Guest Houses							30000
624	ಮುದಿಗೇರಯ್ಯನ ಬೀದಿ - Mudigiraiah Street							10800
625	ಜಯಲಕ್ಷ್ಮಮ್ಮನ ಮನೆ ರಸ್ತೆ - Jayalakshamma House Road							10800
626	ಸುಶೀಲಮ್ಮ ರವರ ಮನೆ ರಸ್ತೆ -Susheelamma House Road							10800
627	ಹಳೇ ಹೇಮಾವತಿ ಕಛೇರಿ ರಸ್ತೆ ಕೆ.ಎಲ್.ಹರೀಶ್ ರವರ ಮನೆ ಹಿಂಭಾಗ -Old Hemavathi Office Road K.L.Harish House Behind							10800
628	ಬಡಗಿ ಹುಚ್ಚಯ್ಯ ಮನೆ ರಸ್ತೆ (ವಕೀಲರು ಎಂ ಬಲರಾಮರಾಜು ಮನೆವರೆಗೆ) - Badagi Huchchaiah House Road (Advocate M.Balaramaraju House)							10800
629	ಬಿ.ಎಂ.ರಸ್ತೆ ಪಶ್ಚಿಮ ಮುಖ್ಯ ಸರ್ಕಲ್ ನಿಂದ ಮಹಾತ್ಮ ಗಾಂಧಿ ಕಾಲೇಜ್ ವರೆಗೆ-B.M.Road Main Sarcal to Mahathmagandi Collage							30000
630	ಜೋಡಿ ಕೆ.ಆರ್.ಎಸ್ ಅಗ್ರಹಾರ ವೃ ಕೆ ಆರ್ ಮನೆ ಯಿಂದ ರೇಷ್ಮೆ ಇಲಾಖೆ ತನಕ - Jodi KR.S.Agrahara Y.K.R.House to Silk Board							13500

ವಾರ್ಡ್-23 ರೇಷ್ಮೆ ಇಲಾಖೆಯ ವಸತಿ ಗೃಹಗಳು								
631	ಬಿ ಎಂ ರಸ್ತೆ ಪಶ್ಚಿಮ. B.M Road West							35000
	48-4-256	48-4-258A	48-4-314	48-4-316	48-4-296	48-4-284	48-4-280	
	48-4-264	48-4-258	48-4-320A	48-4-312	48-4-288	48-4-282	48-4-278	
	48-4-262	48-4-254	48-4-320	48-4-306	48-4-286	48-4-292	48-4-274	
	48-4-260	48-4-252	48-4-318	48-4-302	48-4-286A	48-4-290	48-4-270	
	48-4-268	48-4-260B	48-4-260A	48-4-294	48-4-298			
632	ಕಾಲುವೆ ರಸ್ತೆ. Kalway Raste Road							30000
	48-10-11	48-10-27	48-10-21	48-10-15	48-10-3	48-10-4	48-10-20	
	48-10-9	48-10-25	48-10-19	48-10-13	48-10-1	48-10-30	48-10-34	
	48-10-29	48-10-23	48-10-17	48-10-7	48-10-6	48-10-28	48-10-32	
633	ಬ್ಲಾಕ್ ನಂ 36, ಪಶ್ಚಿಮ 16 ನೇ ಮೈನ್ ರಸ್ತೆ,,,,,, Block 36 West 16th Main Road							30000
	48-130-1	48-130-3	48-130-5	48-130-9	48-130-7	48-130-11	48-130-13	
	48-130-15	48-130-17						
634	ಬ್ಲಾಕ್ ನಂ 48, ಉತ್ತರ ಕ್ರಾಸ್ ರಸ್ತೆ,,,,,,. Block 48 North Cross Road							30000
	48-147-5	48-147-1	48-147-99	48-147-96	48-147-7	48-147-13	48-147-17	
	48-147-3	48-147-11A	48-147-98	48-147-9	48-147-11	48-147-15		
635	ಬಿ ಮೈನ್ B Main							30000
	48-502-10	48-502-12	48-502-14	48-502-16	48-502-18	48-502-20	48-502-22	
	48-502-24							

636	1ನೇ ಮೈನ್ 1st Main							30000
	48-503-27	48-503-35	48-503-39A	48-503-50	48-503-44	48-503-38	48-503-32	
	48-503-31	48-503-37	48-503-41	48-503-48	48-503-42	48-503-36	48-503-30	
	48-503-33	48-503-39	48-503-52	48-503-46	48-503-40	48-503-34	48-503-28	
	48-503-26							
637	2ನೇ ಮೈನ್. 2nd Main							30000
	48-504-57	48-504-61	48-504-65	48-504-69	48-504-73	48-504-78	48-504-68	
	48-504-59	48-504-63	48-504-67	48-504-71	48-504-75	48-504-56		
638	3ನೇ ಮೈನ್ 3rd Main							30000
	48-505-80							
639	4ನೇ ಮೈನ್ 4th Main							30000
	48-506-83	48-506-85	48-506-87	48-506-94	48-506-91	48-506-90	48-506-90A	
	48-506-92	48-506-92A						
640	1ನೇ ಕ್ರಾಸ್ 1st Cross							30000
	48-509-1	48-509-3						
641	2ನೇ ಕ್ರಾಸ್ 2nd Cross							
	48-510-5	48-510-7						

ಕುಣಿಗಲ್ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ							
ಕ್ರ. ಸಂ	ಹೋಬಳಿ/ಗ್ರಾಮ/ ಪ್ರದೇಶ/ರಸ್ತೆಯ ಹೆಸರು	Village/Area/Road name	ಮಿಷ್ಣು (ಎಕರೆಗೆ ರೂ.ಗಳಲ್ಲಿ) /	ತರಿ (ಎಕರೆಗೆ ರೂ.ಗಳಲ್ಲಿ)	ಭಾಗಾಯ್ತು (ಎಕರೆಗೆ ರೂ.ಗಳಲ್ಲಿ) /	ಸ್ಥಳೀಯ ಸಂಸ್ಥೆ/ಗ್ರಾಮತಾಣ ವ್ಯಾಪ್ತಿಗೆ ಬರುವ ನಿವಶನಗಳು ವಸತಿ/(ಪ್ರತಿ .ಚ.ಮೀ. ರೂ.ಗಳಲ್ಲಿ)	ಸಕ್ಷಮಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನದ ಮೌಲ್ಯ/ಪ್ರತಿ .ಚ.ಮೀ)
Sl.No			Dry (RS Per Acre)	Wet (RS Per Acre)	Bhagayath (RS Per Acre)	Residential Sites of Local Bodies/Gramatana limit (Rs. Per Sq.Meter)	Residential Sites Approved By proper Authority ((RS Per Sq.Meter)
1	2	3	4	5	6	7	8
ಕಸಬಾ ಹೋಬಳಿ / Kasaba Hobli							
642	ಅರಕೆರೆ	Arkere	1200000	1200000	1200000	2500	3500
643	ಅರಕೆರೆ ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು 12, 13, 25, 26, 27, 32, 33, 34, 35, 108, 107, 106, 102, 16, 17, 18	Arkere State Highway Attached Farm Sy No.,13,25,26,27,32,33,34, 35,108,107,106,102,16,17, 18	1620000	1620000	1620000		
644	ಅರಕೆರೆ ಅಮಾನಿಕೆರೆ	Arkere Amanikere	600000	650000	700000	1200	2500
645	ಅರೆಪಾಳ್ಯ	Arepalya	450000	450000	500000	1200	2500
646	ಬಿದನಗರೆ	Bidanagere	3000000	3000000	3000000	3500	6000

647	<p>ಬಿದನಗೆರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು :- 47,68,66,60,111,95,110,32,33,28, 27,34,35,26,25,29,30,31,8,7,9,2 4,23,36,37,10,11,12,13,14,15,16,6, 5,17,18,20,19,21,22,38,39,43,44, 45,46,42,41,40,56,55,53,52,59, 60,54,51,50,49,48,47,58,57,2,3, 4 ,108,ಬಿದನಗೆರೆ ಎನ್.ಹೆಚ್.ಬೈಪಾಸ್ ರಸ್ತೆಗೆ ಲಗತ್ತಿಸಿರುವ ಸ.ನಂ.ಬೆಂಗಳೂರಿನಿಂದ ಎಡ ಭಾಗ,103,102,101,100,99,95,111,5 9,51,49,50,48,47,98,97,96,105,1 04,106,107, 109, ಬಿದನಗೆರೆ ಎನ್.ಹೆಚ್.ಬೈಪಾಸ್ ರಸ್ತೆಗೆ ಲಗತ್ತಿಸಿರುವ ಸ.ನಂ.ಬೆಂಗಳೂರಿನಿಂದ ಬಲ ಭಾಗ :90,91,60,66,61,67,68, ಎನ್.ಹೆಚ್.ಬಲಭಾಗ.67,68,66,60, 61,62,64,65,69,71,72,70,63,73,7 5,85,94,93,91,92,90,99,87,88,8 6,84,83,79,77,78,80,81,82, ಬೈಪಾಸ್ ಎನ್ ಹೆಚ್ & ಪುರಸಭಾ ವ್ಯಾಪ್ತಿಗೆ ಬರುವ ಸ.ನಂ. 6,14,16,15,29,24,20,23,36,37</p>	<p>Bidanagere National Highway Attached Farm sy no..47,68,66,60,111,95,110, 32,33,28,27,34,35,26,25,29,3 0,31,8,7,9,24,23,36,37,10,11,12, 13,14,15,16,6,5,17,18,20,19,21,2 2,38,39,43, 46,42,41,40,56,55,53,52,59,60 ,54,51,50,49,48,47,58,57,2,3,4 ,108, Bidanagere N.H.Bypass Road attached Sy no.Bangalore Left side.103,102,101,100,99,95,111, 59,51, 49,50,48,47,98,97,96,105,104, 106,107, 109, Bidanagere N.H.Bypass Road attached Sy no.Bangalore Right side :90,91,60,66,61,67,68, N.H.Right side :67,68,66,60,61,62,64,65,69,7 1,72,70,63,73,75,85,94,93,91,9 2,90,99,87,88,86,84,83,79,77, 78,80,81,82,N.H.Bypass & Minicipal limited Sy no. . 6,14,16,15,29,24,20,23,36,37</p>	4500000	4500000	4500000		
648	ಬಿಳಿದೇವಾಲಯ	Bilidevalaya	5900000	5900000	5900000	3500	5000
649	ಬೇಗೂರು	Begur	500000	550000	600000	1200	2500
650	ಬೇಗೂರು ಅಮಾನಿಕೆರೆ	Begur Amanikere	3300000	3300000	3300000	3500	5000

651	<p>ಬೇಗೂರು ಅಮಾನಿಕೆರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 129, 70/3, 70/2, 70/1, 72, 69/1, 80/2, 80/2, 80/1ಎ, 80/1ಬಿ, 77/2ಬಿ, 81/1ಎ, 79/6,79/5,79/3,79/2,79/1, 78, 97/2, 95/1, 96/2, 96/1,97/1ಎ, 97/1ಬಿ,98/1ಡಿ, 101, 93,102/4,102/3, 102/2-102/1, 105/11,92/3, 92/1ಎ, 92/1ಬಿ, 106/5,106/4, 106/3, 106/2, 106/1, 107/5, 107/4,107/1ಬಿ, 107/1ಎ,107/2, 108/3, 111/1ಬಿ, 111/1ಸಿ,111/2ಸಿ, 108/2ಸಿ, 108/2ಬಿ 108/2ಎ, 108/1, 110, 163/17, 163/16, 163/15, 163/14,163/13, 109/5,109/4, 109/6,109/3, 109/2, 109/1, 163/2, 163/4, 163/1, 163/5, 163/8, 161/2ಎ, 145, 161/2ಬಿ, 161/1, 160/2, 160/1,159/3, 159/2,159/1ಬಿ, 159/1ಎ,158/2, 158/4, 158/5,15/3,158/1, 157, 156/2,156/1,155/3, 155/2,155/1, 154/4, 187/2,187/1, 188/5, 188/4,188/1ಬಿ, 188/2, 188/3, 293/11, 293/10, 293/9, 293/8, 293/7, 293/6, 291/2, 291/ಎ, 291/1ಬಿ, 293/5, 293/4, 293/3, 293/2, 293/1, 292/1, 292/2, 193/1, 193/2, 193/3, 192/3, 192/2, 192/1, 194/5, 194/2, 195/1,196/2ಡಿ1ಬಿ, 196/2ಡಿ1ಎ, 196/2, 230,231,265,263,262,260,255, 256,254,259,290,289,288,286, 283,282,280,279,278,274</p>	<p>Begur Amanikere National Highway Attached Farm Sy :- (Bypass) 129, 70/3, 70/2, 70/1, 72, 69/1, 80/2, 80/2, 80/1a, 80/1ಬಿ, 77/2ಬಿ, 81/1ಎ, 79/6,79/5,79/3,79/2,79/1, 78, 97/2, 95/1, 96/2, 96/1,97/1ಎ, 97/1ಬಿ,98/1ಡಿ, 101, 93,102/4,102/3, 102/2-102/1, 105/11,92/3, 92/1ಎ, 92/1ಬಿ, 106/5,106/4, 106/3, 106/2, 106/1, 107/5, 107/4,107/1ಬಿ, 107/1ಎ,107/2, 108/3, 111/1ಬಿ, 111/1ಸಿ,111/2ಸಿ, 108/2ಸಿ, 108/2ಬಿ 108/2ಎ, 108/1, 110, 163/17, 163/16, 163/15, 163/14,163/13, 109/5,109/4, 109/6,109/3, 109/2, 109/1, 163/2, 163/4, 163/1, 163/5, 163/8, 161/2ಎ, 145, 161/2ಬಿ, 161/1, 160/2, 160/1,159/3, 159/2,159/1ಬಿ, 159/1ಎ,158/2, 158/4, 158/5,15/3,158/1, 157, 156/2,156/1,155/3, 155/2,155/1, 154/4, 187/2,187/1, 188/5, 188/4,188/1ಬಿ, 188/2, 188/3, 293/11, 293/10, 293/9, 293/8, 293/7, 293/6, 291/2, 291/ಎ, 291/1ಬಿ, 293/5, 293/4, 293/3, 293/2, 293/1, 292/1, 292/2, 193/1, 193/2, 193/3, 192/3, 192/2, 192/1, 194/5, 194/2, 195/1,196/2ಡಿ1ಬಿ, 196/2ಡಿ1ಎ, 196/2, 230,231,265,263,262,260,255, 256,254,259,290,289,288,286, 283,282,280,279,278,274</p>	4950000	4950000	4950000		
-----	--	--	---------	---------	---------	--	--

		.256,254,259,290,289,288,28 6,283,282,280,279,278,274					
652	ಬೋರಲಿಂಗನಪಾಳ್ಯ	Boralinganapalya	2700000	2700000	2700000	2500	5000
653	ಬೋರಲಿಂಗನಪಾಳ್ಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು 28,29,9,7,6,5,4,3,2	National Highway Attached Farm Sy :- 28,29,9,7,6,5,4,3,2	4050000	4050000	4050000		
654	ಬೋರಸಂದ್ರ	Borasandra	650000	650000	700000	1200	2500
655	ಬೈರನಾಯ್ಕನಹಳ್ಳಿ	Byranayakanahalli	1250000	1250000	1250000	1200	2500
656	ಚನ್ನಾಪುರ	Channapura	250000	250000	300000	1200	2500
657	ಚೊಟ್ಟಹಳ್ಳಿ	Chottanahalli	1200000	1200000	1200000	3500	5000
658	ಚೊಟ್ಟಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 4/1, 11/1, 67, 65/1, 65/2, 66/4, 66/5ಸಿ, 66/5ಬಿ, 66/5ಎ, 66/3	Chottanahalli , National Highway Attached Farm Sy :- (Bypass) 4/1, 11/1, 67, 65/1, 65/2, 66/4, 66/5c, 66/5a, 66/5j, 66/3	1800000	1800000	1800000		
659	ದಾಸನಪುರ	Dasanapura	300000	350000	400000	1200	2500
660	ಗಂಗಾಡಿಹಳ್ಳಿ	Gangadihalli	400000	450000	500000	1200	2500
661	ಗವಿಮಠ	Gavimata	1700000	1700000	1700000	3000	6000
662	ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು 3,4,5,7,	State Highway Attached Farm Sy :- 3,4,5,7	2300000	2300000	2300000		

663	ಹನುಮಾಪುರ	Hanumapura	1500000	1500000	1500000	2500	3500
664	ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು. 8,9,10,11,16,17,19,20,21,25,31,32, 26,27	State Highway Attached Farm Sy:8,9,10,11,16,17,19,20,21,25,31,32,26,27	2025000	2025000	2025000		
665	ಹೇರೂರು	Herur	2200000	2200000	2200000	3500	5000
666	ಹೇರೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 68, 76/2, 81/3, 80, 81/2,81/1,1/8ಎ.1/3,2,3,4,5,9,7,10 ,11,79,77,76,75,21,20,27,29,30, 31	Herur , National Highway Attached Farm Sy :- (Bypass) 68, 76/2, 81/3, 80, 81/2, 81/1, 1/8A1, 1/3, 2, 3, 4, 5, 9, 7, 10, 11, 79, 77, 76, 75, 21, 20, 27, 29,30,31	3300000	3300000	3300000		
667	ಹೇರೂರು ಕಂಚಗಾಲಪುರ ಅಮಾನಿಕೆರೆ	Herur Kanchagalapura Amanikere	2200000	2200000	2200000	3500	5000
668	ಹೇರೂರು ಕಂಚಗಾಲಪುರ ಅಮಾನಿಕೆರೆ .ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 27, 30, 31, 33, 34, 35, 37, 38, 39, 40, 41, 42, 43, 44, 148	Herur Kanchagalapura Amanikere , National Highway Attached Farm Sy :- (Bypass)27,30,31,33,34,35 ,37,38,39,40,41,42,43,44,148	3300000	3300000	3300000		
669	ಜೋಡಿ ಕೆ.ಆರ್.ಎಸ್.ಅಗ್ರಹಾರ	Jodi K.R.S.Agrahara	5000000	5000000	5000000	4000	14000
670	ಕದರಾಪುರ	Kadarapura	400000	500000	600000	1200	2500
671	ಕಲ್ಲನಾಯಕನಹಳ್ಳಿ	Kallanayakanahalli	350000	400000	450000	1200	2500
672	ಕಾಡಮತ್ತಿಕೆರೆ	Kadamattikere	1200000	1200000	1200000	2500	3500
673	ಕಾಡಮತ್ತಿಕೆರೆ , ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು. 10, 11, 12, 31, 32, 33, 13, 14, 12, 1, 2, 51, 105/4, 100/7	Kadamattikere ,State Highway Attached Farm Sy: 10, 11, 12, 31, 32, 33, 13, 14, 12, 1, 2, 51, 105/4, 100/7	1620000	1620000	1620000		
674	ಕುಣಿಗಲ್ ಕಸಬಾ	Kunigal Kasaba	5000000	5000000	5000000	4000	8000

675	ಕುಣಿಗಲ್ ಕಸಬಾ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು. 33/12, 33/13, 33/14ಎ, 33/14ಬಿ, 109, 108, 95, 96, 107, 106, 99, 22, 23, 24, 25, 9, 5, 100, 8, 4, 6, 26, 27, 37, 97, 98, 100, 116, 7, 17, 8, 102, 103, 104, 105, ಎನ್.ಹೆಚ್.ಎಡಭಾಗ ಸ.ನಂ. 5, 4, 116, 8, 9, 10, 21, 22, 17, 23, 24, ಎನ್ ಹೆಚ್.ಬಲಭಾಗ ಸ.ನಂ. 6, 25, 26, 27, 57, ಮುನಿಸಿಪಲ್ ವ್ಯಾಪ್ತಿಗೆ ಬರುವ ಸ.ನಂ.1 ರಿಂದ 120 ರವರೆಗೆ	Kunigal Kasaba , National Highway Attached Farm Sy :- 33/12, 33/13, 33/14A, 33/14B, 109, 108, 95, 96, 107, 106, 99, 22, 23, 24, 25, 9, 5, 100, 8, 4, 6, 26, 27, 37, 97, 98, 100, 116, 7, 17, 8, 102, 103, 104, 105, N.H.Left Side,5,4,116,8,9,10,21,22, 17,23,24,N.H.Right side Sy no.6,25,26,27,57, Municipal Limited Sy no.1 to 120	7500000	7500000	7500000		
676	ಕುಣಿಗಲ್ ಭಾಗಾಯ್ತು	Kunigal Bhagayath	4000000	4000000	4000000	4000	8000
677	ಕೂತಾರಹಳ್ಳಿ	Kutharahalli	800000	850000	900000	1200	3000
678	ಕೆಂಕೆರೆ	Kenkere	5000000	5000000	5000000	3500	5000
679	ಕೆಂಕೆರೆ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು218,217,216,215,214,119, 17,18,19,20,21,22,35,30,31,34,25 ,26,28,29,1,2,4,5,9,10,14,7,6	Kenkere ,National Highway Attached Farm Sy :- 218,217,216,215,214,119, 17,18,19,20,21,22,35,30,31,34,25,26,28,29,1,2,4,5,9,10,14,7,6	7500000	7500000	7500000		
680	ಕೊತ್ತಿಪುರ	Kottipura	1800000	1800000	1800000	3500	5000
681	ಕೊತ್ತಿಪುರ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 21/1,21/2,21/3ಸಿ,21/3ಸಿ4,22,23/1, 23/2,23/3,27/1,28/1,28/2,28/3, 28/4,28/8,29/3,29/7,29/8,29/9, 30/1,30/2,30/9,35/2,35/1ಬಿ,35/1, 36/4,36/3,36/2,36/1,37,38/2,31, 35,36,39,40,19,29,30,18,15,10	Kottipura , National Highway Attached Farm Sy :- (Bypass)21/1,21/2,21/3,21/3ಸಿ 4,22,23/1,23/2,23/3,27/1,28/1, 28/2,28/3,28/4,28/8,29/3,29/ 7,29/8,29/9,30/1,30/2,30/9,35 /2,35/1ಬಿ,35/1,36/4,36/3,36/2, 36/1,37,38/2,31,35,36,39,40,19 ,29,30,18,15,10	3000000	3000000	3000000		
682	ಕಿತ್ಲಮಂಗಲ	Kithnamangala	350000	400000	450000	1200	2500
683	ಕಿತ್ಲಮಂಗಲ ಅಮಾನಿಕೆರೆ	Kithnamangala Amanikere	450000	500000	550000	1200	2500
684	ಕಿತ್ಲಮಂಗಲ ಚಾತುರ್ ಭಾಗ	Kithnamangala Chatur Bhaga	300000	350000	400000	1200	2500

685	ಲಕ್ಷ್ಮೀದೇವಿಹಂತ	Lakshmidivi Hantha	1200000	1200000	1200000	3500	5000
686	ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 3, 64/1, 64/2, 64/3, 65 ,66, 67, 69/2, 129, 132, 133, 152, 154, 158, 159	National Highway Attached Farm Sy :- (Bypass)3,64/1,64/2,64/3, 65,66,67,69/2,129,132,133,152,154,158,159	1800000	1800000	1800000		
687	ಲಾಳಾಪುರ	Lalapura	300000	350000	400000	1200	2500
688	ಮಲ್ಲಾಘಟ್ಟ	Mallaghatta	3000000	3000000	3000000	4000	6000
689	ಮಲ್ಲಾಘಟ್ಟ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು (ಬೈಪಾಸ್) 9ಎ,34/8,34/7,4/3ಬಿ,14/3ಎ,24/2,4/4, 4/1,3/2, 3/3ಸಿ,3/3ಬಿ13/3, 3/4ಎ, 3/4, 3/5, 8/1ಎ, 8/1ಬ, 12. 13/5 ,13/4, 13/3, 13/2, 13/2, 14/1, 14/2, 15/1, 15/2, 15/3, 15/4, 16/1, 16/2, 19, 20, 23/28, 24. 22, 25, 30, 46, 39, 44, 43, 42 ಮುನಿಸಿಪಲ್ ವ್ಯಾಪ್ತಿಗೆ ಬರುವ ಸ.ನಂ.1 ರಿಂದ 47 ರವರೆಗೆ	Mallaghatta, National Highway Attached Farm Sy :- (Bypass 9ಎ,34/8,34/7,4/3ಬಿ,14/3ಎ,24/2,4/4, 4/1,3/2, 3/3ಸಿ,3/3ಬಿ13/3, 3/4ಎ, 3/4, 3/5, 8/1ಎ, 8/1ಬ, 12. 13/5 ,13/4, 13/3, 13/2, 13/2, 14/1, 14/2, 15/1, 15/2, 15/3, 15/4, 16/1, 16/2, 19, 20, 23/28,24.22,25,30,46,39,44,43.42Municipal Limited Sy No.1 to 47	4500000	4500000	4500000		
690	ಮುತ್ತಗದಹಳ್ಳಿ	Muthugadahalli	800000	800000	800000	1200	2500
691	ರಾಮಭಾಣಹಂತ	Ramabanahantha	1200000	1200000	1200000	3500	5000
692	ರಾಮಭಾಣಹಂತ, ರಾಷ್ಟ್ರೀಯಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 99/2,99/1,100,101/1,101,2,99/5,101/3,10/2,98/3ಬಿ,98/3ಎ,102/1,98/1,98/2,102/1,103/1,103/2,103/3,103/4,103/5,103/6,96/7,96/6,104,96/5,96/4,96/3,96/2,96/1,95/7,94,95/6,95/10,95/5,95/4,95/3,95/2,95/11,82,81/2,80,81,83,79/2,78/1,78/2,78/3,70/1, 70/2,69/1,69/2,69/3,67/1,67/2	Ramabanahantha, National Highway Attached Farm Sy :- (Bypas 99/2,99/1,100,101/1,101,2,99/5,101/3,10/2,98/3ಬಿ,98/3ಎ,102/1,98/1,98/2,102/1,103/1,103/2,103/3,103/4,103/5,103/6,96/7,96/6,104,96/5,96/4,96/3,96/2,96/1,95/7,94,95/6,95/10,95/5,95/4,95/3,95/2,95/11,82,81/2,80,81,83,79/2,78/1,78/2,78/3,70/1, 70/2,69/1,69/2,69/3,67/1,67/2	1800000	1800000	1800000		
693	ಸರ್ಕಾರಿ ಕೆ.ಆರ್.ಎಸ್.ಅಗ್ರಹಾರ	Sarkari K.R.S.Agrahara	4000000	4000000	4000000	4000	8000
694	ಶೆಟ್ಟಿಗಹಳ್ಳಿ	Shettigehalli	400000	450000	500000	1200	2500

695	ತರಿಕೆರೆ	Tarikere	1100000	1100000	1100000	2500	3500	
696	ತರಿಕೆರೆ , ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು. 25,26,27,28,29,30,31,32,	Tarikere , State Highway Attached Farm Sy :25,26,27,28,29,30,31,32,	1485000	1485000	1485000			
697	ತೆಪ್ಪಸಂದ್ರ	Theppasandra	500000	550000	600000	1200	2500	
698	ಟಿ.ಹೊಸಹಳ್ಳಿ	T.Hosahalli	2000000	2000000	2000000	2500	4000	
699	ಟಿ.ಹೊಸಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು. 29, 30, 31, 32, 33, 3, 4, 1, 6, 8, 9,11,12,13,14,15,16,17,18,19,77,20 ,76,73,7371, 70,76	T.Hosahalli , State Highway Attached Farm Sy 29, 30, 31, 32, 33, 3, 4, 1,6, 8, 9, 11, 12, 13,14,15,16,17,18,19,77,20,76,7 3,7371,70,76	2700000	2700000	2700000			
700	ಹಿತ್ತಲಹಳ್ಳಿ	Hithalahalli	400000	450000	500000	1200	2500	
701	ಸಂತೇಮಾವತ್ತೂರು	Santhemavathuru	1300000	1300000	1300000	2500	3500	
702	ಸಂತೇಮಾವತ್ತೂರು , ರಾಜ್ಯ ಹೆದ್ದಾರಿಗೆ ಹೊಂದಿರುವ ಜಮೀನು. 15, 17, 18, 137, 138, 14, 8, 7, 32, 33, 35, 36, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 68, 69, 84, 85, 86, 88, 2, 3, 4, 163, 5, 6, 7, 8, 14, 16/6, 166, 89	Santhemavathuru , State Highway Attached Farm Sy 15, 17, 18, 137, 138, 14, 8, 7, 32, 33, 35, 36, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 68, 69, 84, 85, 86, 88, 2, 3, 4, 163, 5, 6, 7, 8, 14, 16/6, 166, 89	1755000	1755000	1755000			
703	ಉರ್ಕೇಹಳ್ಳಿ	Urkehalli	3000000	3000000	3000000	3500	5000	
704	ಉರ್ಕೇಹಳ್ಳಿ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು.(ಬೈಪಾಸ್) 7,6,2,2/20,2/1,2/10,43,43/7,43 /60,42,43/2,43/8,41,43/1,40,39, 39/2,39/3,39/439/539/6	Urkehalli, National Highway Attached Farm Sy :- (Bypass)7,6,2,2/2A,2/1B,2 /1A,43,43/7,43/6A,42,43/ 2,43/8,41,43/1,40,39,39/2 ,39/3,39/439/539/6	4500000	4500000	4500000			
705	ಯಾಚಘಟ್ಟ	Yachaghatta	400000	450000	500000	1200	2500	
ಕೊತ್ತಗೆರೆ ಹೋಬಳಿ / Kothagere Hobli								
706	ಭಕ್ತರಹಳ್ಳಿ	Bhaktharahalli	1100000	1100000	1100000	2500	3500	
707	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು30,29,31,28,25,26,2 724,	State Highway Attached Farm Sy 30,29,31,28,25,26,2724,	1485000	1485000	1485000			

708	ಬಾಗೇನಹಳ್ಳಿ	Bhagenahalli	700000	750000	800000	1200	2500
709	ಬೊಮ್ಮಡಿಗರೆ	Bommadigere	650000	700000	750000	1200	2500
710	ಚಿಕ್ಕಮಳಲವಾಡಿ	Chikkamalavadi	1100000	1100000	1100000	2500	3500
711	ಚಿಕ್ಕಮಳಲವಾಡಿ , ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು25,26,24,23,22,21,20,13,12,11,10,8,7,1,68,67,62,63,64,19,17,33,35,34,14,15,3,4,98,97,18,5,92,93,94,96,99,2,54,53,51,43,42,41,40,27,76,75,73,74,69,66,68	Chikkamalavadi , State Highway Attached Farm Sy 25,26,24,23,22,21,20,13,12,11,10,8,7,1,68,67,62,63,64,19,17,33,35,34,14,15,3,4,98,97,18,5,92,93,94,96,99,2,54,53,51,43,42,41,40,27,76,75,73,74,69,66,68	1485000	1485000	1485000		
712	ಚಿಕ್ಕಮಳಲವಾಡಿ ಚಾತುರ್ ಭಾಗ	Chikkamalavadi Chathur Bhaga	700000	800000	900000	1200	2500
713	ದಾಸನಪುರ	Dasanapura	350000	400000	450000	1200	2500
714	ದೊಡ್ಡಮಳಲವಾಡಿ	Doddamalavadi	750000	800000	850000	1200	2500
715	ಗುನ್ನಾಗರೆ	Gunnagare	400000	450000	500000	1200	2500
716	ಹಾಲ್ಗೋನಹಳ್ಳಿ	Halgonaahalli	1600000	1600000	1600000	2500	3500
717	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 16,20,21,22,23,24,25,39,42,43,44,45,41,111,17,18,19,51,50	State Highway Attached Farm Sy 16,20,21,22,23,24,25,39,42,43,44,45,41,111,17,18,19,51,50	2160000	2160000	2160000		
718	ಹೊನ್ನೇನಹಳ್ಳಿ	Honnenahalli	1100000	1100000	1100000	2500	3500
719	ಹೊನ್ನೇನಹಳ್ಳಿ , ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು33,34,36,3,19,20,21,22,24,25,9,108,7,23,1,2,8,23	Honnenahalli ,State Highway Attached Farm Sy 33,34,36,3,19,20,21,22,24,25,9,108,7,23,1,2,8,23	1485000	1485000	1485000		
720	ಹೊಸಹಳ್ಳಿ	Hosahalli	400000	450000	500000	1200	2500
721	ಜಾಣಗೆರೆ	Janagere	500000	550000	600000	1200	2500
722	ಕುರುಡಿಹಳ್ಳಿ	Kurudihalli	1100000	1100000	1100000	2500	3500

723	ಕುರುಡಿಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 97, 98, 99, 109, 110, 111, 91, 70, 73, 96, 95, 94, 93, 92, 90, 89, 87, 74, 75, 76, 77, 78, 67, 68, 69, 70, 71, 72, 73, 90	Kurudihalli State Highway Attached Farm Sy 98, 99, 109, 110, 111, 91, 70, 73, 96, 95, 94, 93, 92, 90, 89, 87, 74, 75, 76, 77, 78, 67, 68, 69, 70, 71, 72, 73, 90	1485000	1485000	1485000		
724	ಕುರುಡಿಹಳ್ಳಿ ಚಾತುರ್ ಭಾಗ	Kurudihalli Chathur Bhaga	1100000	1100000	1100000	2500	3500
725	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 15, 16, 17, 18, 19, 20, 21, 22, 23, 10, 11, 12, 13, 14, 24, 25, 26, 27	State Highway Attached Farm Sy, 15, 16, 17, 18, 19, 20, 21, 22, 23, 10, 11, 12, 13, 14, 24, 25, 26, 27	1485000	1485000	1485000		
726	ಕಾಮನಹಳ್ಳಿ	Kamanahalli	450000	500000	550000	1200	2500
727	ಕೆಂಪಸಾಗರ	Kempasagara	400000	450000	500000	1200	2500
728	ಕೊತ್ತಗೆರೆ	Kothagere	1100000	1100000	1100000	2500	3500
729	ಕೊತ್ತಗೆರೆ , ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 25, 26, 24, 23, 22, 21, 20, 13, 12, 11, 10, 8, 7, 1, 68, 67, 62, 63, 64, 19, 17, 33, 35, 34, 14, 15, 16, 9, 6, 2, 41, 42, 43, 45, 65, 76, 75, 74, 73, 68	Kothagere ,State Highway Attached Farm Sy, 25, 26, 24, 23, 22, 21, 20, 13, 12, 11, 10, 8, 7, 1, 68, 67, 62, 63, 64, 19, 17, 33, 35, 34, 14, 15, 16, 9, 6, 2, 41, 42, 43, 45, 65, 76, 75, 74, 73, 68	1485000	1485000	1485000		
730	ಕೊತ್ತಗೆರೆ ಅಮಾನಿಕೆರೆ	Kothagere Amanikere	600000	650000	700000	1200	2500
731	ಕೋಡಿಹಳ್ಳಿ	Kodihalli	350000	400000	450000	1200	2500
732	ಮಡಿಕೆ ಕನ್ನಸಂದ್ರ	Madikekannasandra	350000	400000	450000	1200	2500
733	ಮಡಿಕೆಹಳ್ಳಿ	Madikehalli	500000	550000	600000	1200	2500
734	ಮಾದಿಹಳ್ಳಿ	Madihalli	400000	450000	500000	1200	2500
735	ಮಾವಿನಕಟ್ಟೆ	Mavinkatte	2600000	2600000	2600000	3500	5000

736	ಮಾವಿನಕಟ್ಟೆ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು,ಬೆಂಗಳೂರಿನಿಂದ ಎಡಭಾಗ .18,17,16,15,14,40,41,42, ಎನ್.ಹೆಚ್.ಬಲಭಾಗ, 19,13,10,9,8,54, ಮುನಿಸಿಪಲ್ ವ್ಯಾಪ್ತಿಗೆ ಬರುವ ಸ.ನಂ.13,14,15,16,17,18,19,54,25, 26,24,20,21,23,22,30,28,69,66, 29,65,42,27,12,10,11,9,8,7,6,5,4, 3,4,2,45,43,46,59,47,49,48,39, 40,38,68,69,70,71,72,73,62,67, 31,51,32,37,63,41	Mavinkatte , National Highway Attached Farm Sy :- Bangalore Left Side .18,17,16,15,14,40,41,42, N.H.Right Side, 19,13,10,9,8,54,Municipal Limited Sy No. .13,14,15,16,17,18,19,54,25,26,2 4,20,21,23,22,30,28,69,66,29, 65,42,27,12,10,11,9,8,7,6,5,4,3, 4,2,45,43,46,59,47,49,48,39,4 0,38,68,69,70,71,72,73,62,67, 31,51,32,37,63,41	3900000	3900000	3900000		
737	ಮೆಣಸಿನಹಳ್ಳಿ	Menasinahalli	400000	450000	500000	1200	2500
738	ನಾಗನಹಳ್ಳಿ	Naganahalli	300000	350000	400000	1200	2500
739	ನಾಗಲಪುರ	Nagalapura	300000	350000	400000	1200	2500
740	ನೀಲತ್ತಹಳ್ಳಿ	Neelathahalli	400000	450000	500000	1200	2500
741	ನೀಲತ್ತಹಳ್ಳಿ ಅಣೆಹಂತ	Neelathahalli Ane hantha	350000	450000	500000	1200	2500
742	ನೀಲತ್ತಹಳ್ಳಿ ಕಾವಲ್	Neelathahalli Kaval	350000	450000	500000	1200	2500
743	ರಂಗಸ್ವಾಮಿ ಗುಡ್ಡ ಕಾವಲ್	Rangaswamy Gudda Kaval	350000	400000	450000	1200	2500
744	ರಾಯಗೋನಹಳ್ಳಿ	Rayagonahalli	900000	900000	900000	1200	2500
745	ಸಿಂಗೋನಹಳ್ಳಿ	Singonahalli	400000	450000	500000	1200	2500
746	ಸೂಳೇಕುಪ್ಪೆ	Sullekuppe	900000	900000	900000	1200	2500
747	ಸೂಳೇಕುಪ್ಪೆ ಕಾವಲ್	Sullekuppe Kaval	500000	550000	600000	1200	2500
748	ಸೊಬಗಾನಹಳ್ಳಿ	Sobaganahalli	500000	550000	600000	1200	2500
749	ಶೆಟ್ಟಿಗರೆ	Shettigere	550000	600000	650000	1200	2500
750	ಶೆಟ್ಟಿಗರೆ ಚಾತುರ್ ಭಾಗ	Shettigere Chathur Bhaga	400000	450000	500000	1200	2500
751	ತರದಕುಪ್ಪೆ	Taredakuppe	400000	450000	500000	1200	2500
752	ವಡ್ಡರಕುಪ್ಪೆ	Vaddarakuppe	1100000	1100000	1100000	2500	4000
753	ವಡ್ಡರಕುಪ್ಪೆ , ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು6,7,8,9,10,11,12,13,14 ,16,18,17,19, 20,21	Vaddarakuppe , State Highway Attached Farm Sy, 6,7,8,9,10,11,12,13,14,16, 18,17,19,20, 21	1485000	1485000	1485000		
754	ವಾಣಿಗರೆ	Vanigere	550000	600000	650000	1200	2500

755	ವಾಣಿಗರೆ ಕಾವಲ್	Vanigere Kaval	500000	550000	600000	1200	2500
ಹುತ್ತಿಡುರ್ಗ ಹೋಬಳಿ/ Huthridurga Hobli							
756	ಆಲ್ಕರೆ	Alkere	1000000	1000000	1000000	1200	2500
757	ಆಲ್ಕರೆ ಹೊಸಹಳ್ಳಿ	Alkere Hosahalli	450000	500000	550000	1200	2500
758	ಬುಕ್ಕಸಾಗರ	Bukkasagara	400000	450000	500000	1200	2500
759	ಭೀಮನಪುರ	Bheemanapura	350000	400000	450000	1200	2500
760	ಬೊಮ್ಮನಹಳ್ಳಿ	Bommenahalli	300000	350000	400000	1200	2500
761	ದೇವಸ್ಥಾನದ ದಾಸನಪುರ	Devasthanada Dasanapura	350000	400000	450000	1200	2500
762	ಗಿಡದದಾಸನಪುರ	Gidadadasanapura	350000	400000	450000	1200	2500
763	ಗಂಟಗಾನಹಳ್ಳಿ	Gantaganahalli	600000	650000	700000	1200	2500
764	ಗುಜ್ಜೇನಹಳ್ಳಿ	Gujjenahalli	350000	400000	450000	1200	2500
765	ಗೊಟ್ಟಿಕೆರೆ	Gottikere	3000000	3000000	3000000	3500	5000
766	ಗೊಟ್ಟಿಕೆರೆ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್)	Gottikere , National Highway Attached Farm Sy :- (Bypass) 37/6, 37/5, 37/4, 37/3, 51, 52/1, 52/2, 52/3, 52/4, 53/1, 53/2, 53/6, 54, 55/4, 55/5, 56, 63/1, 63/2, 64/1, 65/2, 65/3, 66/2, 66/3, 66/4, 70/4, 70/3ಎ 70/3ಬಿ 70/3ಸಿ, 70/5, 70/6, 71/1, 71/2, 71/3, 71/4, 71/5, 72/3, 72/7, 72/2, 72/1, 72/6, 72/5, 73, 74/4, 74/3, 75, 76/1, 157/1, 157/2, 157/3, 157/4, 155/5, 160/1, 160/2, 160/3, 160/4, 160/5, 160/7, 161/2, 160/3, 160/4, 160/5, 160/7, 161/2 ರಿಂದ 161/17ರ ವರೆಗೆ 64/5, 164/6, 164/3, 166/1, 166/2, 166/3, 166/4,	4500000	4500000	4500000		

	167/1, 167/2, 167/3, 167/6, 176/5, 176/6, 177/1, 177/2, 178/2, 178/3, 178/4, 179/1, 184/1, 184/2, 185/1, 185/2, 196/2, 196/3, 196/4, 196/5, 197/1, 197/2, 197/3, 197/4, 198/1, 198/2, 40,46,50,49,48,47,201,2 02,204,205,224,225,22 6,227,229,223,57						
767	ಗೊಟ್ಟಿಕೆರೆ ಪಂತ	Gottikere Hantha	3400000	3400000	3400000	3500	5000
768	ಹುಣಸೆಕುಪ್ಪೆ	Hunasekuppe	400000	450000	500000	1200	2500
769	ಹುತ್ತಿ	Huthri	400000	450000	500000	1200	2500
770	ಹುತ್ತಿದುರ್ಗ	Huthridurga	850000	850000	850000	1200	2500
771	ಹಾಲುವಾಗಿಲು	Haluvagilu	350000	400000	500000	1200	2500
772	ಹೊಡಾಘಟ್ಟ	Hodaghatta	400000	450000	500000	1200	2500
773	ಹೊಸಕೆರೆ	Hosakere	350000	400000	450000	1200	2500
774	ಹೊಸೂರು	Hosur	350000	400000	450000	1200	2500
775	ಹೊಸಹಳ್ಳಿ	Hosahalli	350000	400000	450000	1200	2500
776	ಇಪ್ಪಾಡಿ	Ippadi	900000	900000	900000	1200	2500
777	ಜೋಡಿಹೊಸಹಳ್ಳಿ	Jodi Hosahalli	900000	900000	900000	1200	2500
778	ಕಡಸಿಂಗನಹಳ್ಳಿ	Kadasinganahalli	350000	400000	450000	1200	2500
779	ಕತ್ತರಿಘಟ್ಟ	Katharighatta	450000	500000	550000	1200	2500
780	ಕುಂದೂರು	Kundur	400000	450000	500000	1200	2500
781	ಕಾಡರಾಮನಹಳ್ಳಿ	Kadaramanahalli	450000	500000	550000	1200	2500
782	ಕಲ್ಲನಾಯಕನಹಳ್ಳಿ	Kallanayakanahalli	4000000	4000000	4000000	4000	5000

783	ಕಲ್ಲನಾಯಕನಹಳ್ಳಿ . ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು (ಬೈಪಾಸ್) 90, 93/11,93/13,93/14,94/5,9 4/4,94/3,94/2,94/1,102/ ಬಿ,102/2ಬಿ102/1ಇ,102/2ಎ 102/2ಸಿ,103.104/1ಎ,10/41 ಬಿ,104/3,104/2145,147,14 6,148,149	Kallanayakanahalli , National Highway Attached Farm Sy :- (Bypass)90,93/11,93/13,93/14,9 4/5,94/4,94/3,94/2,94/1,102/©, 102/2©102/1E,102/2J102/2',10 3,104/1J,10/41©,104/3,104/214 5,147,146,148,149	6000000	6000000	6000000		
784	ಕಲ್ಲನಾಯಕನಹಳ್ಳಿ ಕೈಗಾರಿಕಾ ಪ್ರದೇಶದ ಜಮೀನು	Kallanayakanahalli , Industrial Sy No Away From Village :-	4200000				6000
785	ಕಲ್ಲನಾಯಕನಹಳ್ಳಿ ಕೈಗಾರಿಕಾ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಮೀನು	Kallanayakanahalli , Industrial National Highway Attached Farm Sy :-	6300000				
786	ಕೆಂಪನಹಳ್ಳಿ	Kempanahalli	350000	400000	450000	1200	2500
787	ಕೋಘಟ್ಟ	Koghatta	500000	550000	600000	1200	2500
788	ಲಿಂಗದೇವರಪಾಳ್ಯ	Lingadevarapalya	300000	350000	400000	1200	2500
789	ಮೂಗನಪುರ	Muganapura	350000	400000	450000	1200	2500
790	ನಿಟ್ಟೂರು	Nittur	350000	400000	450000	1200	2500
791	ನಿಟ್ಟೂರು ಚಾತುರ್ ಭಾಗ	Nittur Chathur Bhaga	350000	400000	450000	1200	2500
792	ನಾಗನಹಳ್ಳಿ	Naganahalli	400000	450000	500000	1200	2500
793	ರಾಜಗೆರೆ	Rajagere	900000	900000	900000	1200	2500
794	ಸೊಂದಲಗೆರೆ	Sondalagere	350000	450000	500000	1200	2500
795	ಸೋಮದೇವರಪಾಳ್ಯ	Somedevrapalya	350000	400000	450000	1200	2500
796	ಸೀನಪ್ಪನಹಳ್ಳಿ	Seenappanahalli	350000	400000	450000	1200	2500
797	ತಟ್ಟಸಂದ್ರ	Thattasandra	350000	400000	450000	1200	2500
798	ತಾರೆಮರದಪಾಳ್ಯ	Tharemaradapalya	350000	400000	450000	1200	2500
799	ತಿಪ್ಪನಾಯಕನಹಳ್ಳಿ	Thippanayakanahalli	400000	450000	450000	1200	2500
800	ವೈ.ಜಿ.ಪುರ	Y.G.Pura	350000	400000	450000	1200	2500
801	ಯಲಗಲವಾಡಿ	Yalagalavadi	450000	500000	550000	1200	2500
802	ಯಲಿಯೂರು	Yaliyur	350000	400000	450000	1200	2500

ಯಡಿಯೂರು ಹೋಬಳಿ / Yadiyuru Hobli

803	ಅವರಗೆರೆ	Avaragere	2700000	2700000	2700000	3500	5000
804	ಅವರಗೆರೆ , ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿರುವ ಜಮೀನುಗಳ ಸ.ನಂ.ಗಳು, 11/1, 11/2, 7, 6/2, 6/3, 6/6, 77, 78, 71/2, 71/1, 56/12, 56/11, 56/14, 57/1ಪಿ1, 57/1ಪಿ2, 572ಪಿ1, 57/2ಪಿ2, 57/6ಪಿ1, 57/6ಪಿ2, 57/61ಪಿ1, 57/7ಪಿ2, 59, 70/2, 70/1, 61/6ಪಿ, 69/ಪಿ1, 69/ಪಿ2, 72 ರಿಂದ 75, 62, 61, 60/2, 60/1 .76,74,73,55,78,77,6,7,11	Avaragere , National Highway Attached Farm Sy :- 11/1, 11/2, 7, 6/2, 6/3, 6/6, 77, 78, 71/2, 71/1, 56/12, 56/11, 56/14, 57/1ಪಿ1, 57/1ಪಿ2, 572ಪಿ1, 57/2ಪಿ2, 57/6ಪಿ1, 57/6ಪಿ2, 57/61ಪಿ1, 57/7ಪಿ2, 59, 70/2, 70/1, 61/6ಪಿ, 69/ಪಿ1, 69/ಪಿ2, 72 ರಿಂದ 75, 62, 61, 60/2, 60/1 .76,74,73,55,78,77,6,7,11	4050000	4050000	4050000		
805	ಅರಳಾಪುರ	Aralapura	500000	500000	500000	1200	2500
806	ಬಸವನಮತ್ತಿಕೆರೆ	Basavanamattikere	400000	450000	500000	1200	2500
807	ಬ್ಯಾಡರಹಳ್ಳಿ	Bydarahalli	400000	450000	500000	1200	2500
808	ಬ್ಯಾಲದಕೆರೆ	Byladakere	1800000	1800000	1800000	3500	5000
809	ಬ್ಯಾಲದಕೆರೆ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು 84,88,91/2, 89,90,96,95,80,78,79,117, 116/8,116/7, 116/6ಬಿ ,116/6ಎ ,116/5,116/3,116/2, 116/1, 115/5,115/6, 112/3, 112/2,114,119,113,112/1, 65, 83, 81/3, 81/2,81/4, 81/5, 77, 76/5 ,75,118, 120/3-120/2,120/1ಬಿ 20/1ಸಿ,121/4,121/1ಎ 121/3ಬಿ, ,121/2, 1221/1 ,122 ,123/7,120,121,..79,78,80,95, 96,90,89,91,88,84,167,82,11 3,114,115,116,117,68,69,71,72 ,76,75	Byladakere , National Highway Attached Farm Sy:- 84,88,91/2,89,90,96,95,80 ,78,79,117, 116/8,116/7, 116/6ಬಿ ,116/6ಎ -,116/5,116/3,116/2, 116/1, 115/5,115/6, 112/3, 112/2,114,119,113,112/1, 65, 83, 81/3, 81/2,81/4, 81/5, 77, 76/5 ,75,118,120/3-120/2,120/1 ಬಿ 20/1ಸಿ,121/4,121/1ಎ 121/3ಬಿ, ,121/2, 1221/1 ,122 ,123/7,120,121,..79,78,80,9 5,96,90,89,91,88,84,167,8 2,113,114,115,116,117,68,69, 71,72,76,75	2700000	2700000	2700000		

810	ಬೀರಗಾನಹಳ್ಳಿ	Beeraganahalli	1900000	1900000	1900000	3500	5000
811	ಬೀರಗಾನಹಳ್ಳಿ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು 15, 16/1,ಎ5, 7, 16/1ಎ1 16/2, 16/1ಬಿ, 16/1ಸಿ, 16/1ಡಿ, 26,ಮ 25/1ಬಿ, 25/1ಎ2, 25/2 24/1ಎ11, 24/ಎ, 24/6ಎ10, 24/6ಎ, 124/6ಬಿ, 24/8ಬಿ,24/8ಎ, 24/4ಎ2, 24/4ಎ1ಬಿ, 24/5, 24/2ಎ, 24/7, 24/1ಎ, 23/1, 23/2ಎ, 23/2ಬಿ1, 23/2ಬಿ2, 23/3, 23/4, 23/5, 23/6, 9,10/1, 10/2, 10/3, 10/4, 10/5, 10/6, 13/1ಡಿ, 13/1ಸಿ, 13/1ಬಿ, 14/1, 14/2, 8/1, 8/2, 30/1, 30/2, 29, 27/1ಬಿ1, 27/2ಬಿ28,68,28,44	Beeraganahalli , National Highway Attached Farm Sy:- 15, 16/1,ಎ5, 7, 16/1ಎ1 16/2, 16/1ಬಿ, 16/1ಸಿ, 16/1ಡಿ, 26,ಮ 25/1ಬಿ, 25/1ಎ2, 25/2 24/1ಎ11, 24/ಎ, 24/6ಎ10, 24/6ಎ, 124/6ಬಿ, 24/8ಬಿ,24/8ಎ, 24/4ಎ2, 24/4ಎ1ಬಿ, 24/5, 24/2ಎ, 24/7, 24/1ಎ, 23/1, 23/2ಎ, 23/2ಬಿ, 23/2ಬಿ1, 23/2ಬಿ2, 23/3, 23/4, 23/5, 23/6, 9,10/1, 10/2, 10/3, 10/4, 10/5, 10/6, 13/1ಡಿ, 13/1ಸಿ, 13/1ಬಿ, 14/1, 14/2, 8/1, 8/2, 30/1, 30/2, 29, 27/1ಬಿ1, 27/2ಬಿ28,68,28,44	2850000	2850000	2850000		
812	ಚಾಕೇನಹಳ್ಳಿ	Chakenahalli	1600000	1600000	1600000	3500	5000

813	ಚಾಕೇನಹಳ್ಳಿ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು 25/2, 25/1, 24/1, 85, 21, 16/1, 17, 14/1, 14/2, 14/3, 14/4, 12/3, 12/1, 8/9ಎ 8/9ಬಿ, 8/1ಎ, 8/1ಬಿ, 7/1ಎ, 4/1ಎ, 4/2ಬಿ, 4/3,4/4, 3/1, 3/2, 3/3, 3/4, 3/5, 2/1ಎ, 2/1ಬಿ, 1, 81/8ಸಿ, 81/9ಸಿ, 81/10, 81/1ಎ, 81/1ಬಿ, 70, 72, 88, 69/5, 69/4ಎ, 69/3, 69/2ಬಿ, 69/1, 68/4, 68/11, 68/5, 68/3, 68/2, 68/1, 67/1ಬಿ, 67/1ಎ, 82/2, 23,22, 84, 83/2, 83/1, 82,19, 20,18/4, 18/5ಎ, 18/5ಬಿ, 10/6, 10/5, 10/4, 10/3, 10/2ಎ, 10/2, 10/1ಬಿ, 11,9, 6/2, 6/1, 5/4, 5/3, 5/2, 5/1, 79/4, 79/3, 79/2, 79/1, 80, 76,73,83,22,23,86,83,22,23,86,67,72,70,1,7,19,18,11,9,78,77,75,74	Chakenahalli , National Highway Attached Farm Sy:- 25/2, 25/1, 24/1, 85, 21, 16/1, 17, 14/1, 14/2, 14/3, 14/4, 12/3, 12/1, 8/9ಎ 8/9ಬಿ, 8/1ಎ, 8/1ಬಿ, 7/1ಎ, 4/1ಎ, 4/2ಬಿ, 4/3,4/4, 3/1, 3/2, 3/3, 3/4, 3/5, 2/1ಎ, 2/1ಬಿ, 1, 81/8ಸಿ, 81/9ಸಿ, 81/10, 81/1ಎ, 81/1ಬಿ, 70, 72, 88, 69/5, 69/4ಎ, 69/3, 69/2ಬಿ, 69/1, 68/4, 68/11, 68/5, 68/3, 68/2, 68/1, 67/1ಬಿ, 67/1ಎ, 82/2, 23,22, 84, 83/2, 83/1, 82,19, 20,18/4, 18/5ಎ, 18/5ಬಿ, 10/6, 10/5, 10/4, 10/3, 10/2ಎ, 10/2, 10/1ಬಿ, 11,9, 6/2, 6/1, 5/4, 5/3, 5/2, 5/1, 79/4, 79/3, 79/2, 79/1, 80, 76,73,83,22,23,86,83,22,23,86,67,72,70,1,7,19,18,11,9,78,77,75,74	2400000	2400000	2400000		
814	ಚೊಟ್ಟಹಳ್ಳಿ	Chottanahalli	400000	450000	500000	1200	2500
815	ಚೊಟ್ಟಹಳ್ಳಿ ಅಣೆಹಂತ	Chottanahalli Ane Hantha	600000	650000	700000	1200	2500
816	ಚಿಕ್ಕನಹಳ್ಳಿ	Chikkanahalli	350000	400000	450000	1200	2500
817	ಚಿಕ್ಕಮಧುರೆ	Chikkamadure	400000	500000	600000	1200	2500
818	ದಾಸನಪುರ	Dasanapura	400000	450000	500000	1200	2500
819	ದೊಡ್ಡಮಧುರೆ	Doddamadhure	700000	700000	700000	3000	4000

820	ದೊಡ್ಡಮಧುರೆ , ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 74,75,77,78,80, 80,81,82,83,84,85,86,73,72, 71,70,69,68,67,60,61,54,53, 55,56	Doddamadhure , State Highway Attached Farm Sy: 74,75,77,78,80,80,81,8 2,83,84,85,86,73,72,71 ,70,69,68,67,60,61,54, 53,55,56	945000	945000	945000		
821	ದೇವರಕನ್ನಸಂದ್ರ	Devarakannasandra	350000	400000	450000	1200	2500
822	ಗೌಡಗೆರೆ	Gowdagere	400000	450000	500000	1200	2500
823	ಗೊಟ್ಟಿಕೆರೆ	Gottikere	500000	600000	700000	1200	2500
824	ಹಾಡೋನಹಳ್ಳಿ	Hadonahalli	450000	500000	550000	1200	2500
825	ಹುರುಳಗೆರೆ	Hurulagere	400000	450000	500000	1200	2500
826	ಹುಲಿಪುರ	Hulipura	550000	600000	650000	1200	2500
827	ಹುಲಿವಾನ	Hulivana	500000	550000	600000	1200	2500
828	ಹೆಡ್ಡಿಗರೆ	Heddigere	600000	650000	750000	1200	2500
829	ಹೊಸಹಳ್ಳಿ	Hosahalli	450000	500000	550000	1200	2500
830	ಜಲಧಿಗರೆ	Jaladhigere	600000	700000	900000	1200	2500
831	ಜಿಡ್ಡಿಗರೆ	Jiddigere	600000	650000	700000	1200	2500
832	ಕಂಠನಹಳ್ಳಿ	Kantanahalli	550000	600000	650000	1200	2500
833	ಕಂಠನಹಳ್ಳಿ ಮಾವಿನಹಳ್ಳಿ ಅಮಾನಿಕೆರೆ	Kantanahalli Amanikere	750000	800000	850000	1200	2500
834	ಕಂಚಗಾಲಪುರ	Kanchagalapura	500000	550000	600000	1200	2500
835	ಕಟ್ಟಿಗೆಹಳ್ಳಿ	Kattigehalli	650000	700000	750000	1200	2500
836	ಕನ್ನಗುಣಿ	Kannaguni	400000	450000	500000	1200	2500
837	ಕೆ.ಹಂಪಾಪುರ	K.Hampapura	500000	550000	600000	1200	2500
838	ಕೆ.ಹುರುಳಿಬೋರಸಂದ್ರ	K.Huruliborasandra	450000	500000	550000	1200	2500
839	ಕಗ್ಗೆರೆ	Kaggere	600000	650000	700000	1200	2500
840	ಕೊಪ್ಪ	Koppa	1600000	1600000	1600000	3500	5000
841	ಕೊಪ್ಪ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು 25/2 ,25/1, 27, 28, 36, 138, 37, 38/12, 38/3ಸಿ, 38/3ಬಿ, 38/3ಎ, 38/2, 38/10 ,1 ,9, 51/14,51/20,51/16,	Koppa , National Highway Attached Farm Sy:- 25/2 ,25/1, 27, 28, 36, 138, 37, 38/12, 38/3ಸಿ, 38/3ಬಿ, 38/3ಎ, 38/2, 38/10 ,1 ,9, 51/14,51/20,51/16,	2400000	2400000	2400000		

	51/14,51/20,51/16, 51/17,51/24, 51/18,51/4, 51/6, 51/19,51/1, 57/2, 57/1, 55/6,55/5, 55/4ಬಿ 55/4ಎ 55/2, 56, 55/1, 67/1ರಿಂದ 67/5, 68, 20/8, 21,24/1 5, 29, 32/3, 32/10, 32/11, 32/12,33,35/1 ರಿಂದ 32/5 5, 39/1 ರಿಂದ 39/5 ,48/27,48/28,48/29,49,48/ 24,50, 48/15, 48/17 48/14, 48/9, 48/33, 48/7,48/31,48/16, 48/3,48/2,58/6,58/7,58/5,5 8/8ಎ ,58/8ಬಿ, ,58/9,66,65/ಪ್ಲಿ1,65/ಪಿ 64/1 ರಿಂದ 64/4,70,72,71,65,49,21,68,6 9,67,56,37,36,28	51/17,51/24, 51/18,51/4, 51/6, 51/19,51/1, 57/2, 57/1, 55/6,55/5, 55/4ಬಿ 55/4ಎ 55/2, 56, 55/1, 67/1ರಿಂದ 67/5, 68, 20/8, 21,24/1 5, 29, 32/3, 32/10, 32/11, 32/12,33,35/1 ರಿಂದ 32/5 5, 39/1 ರಿಂದ 39/5 ,48/27,48/28,48/29,49,48 /24,50, 48/15, 48/17 48/14, 48/9, 48/33, 48/7,48/31,48/16, 48/3,48/2,58/6,58/7,58/5, 58/8ಎ ,58/8ಬಿ, ,58/9,66,65/ಪ್ಲಿ1,65/ಪಿ 64/1 ರಿಂದ 64/4,70,72,71,65,49,21,68 ,69,67,56,37,36,28					
842	ಕೋಟಕರೆ	Kotekere	300000	350000	400000	1200	2500
843	ಕೋಡಿಪಾಲ್ಯ	Kodipalya	350000	400000	450000	1200	2500
844	ಮಂಗಲ	Mangala	400000	450000	500000	1200	2500
845	ಮಂಟ್ಯ	Mantya	350000	400000	450000	1200	2500
846	ಮಧುರೆ ಕಾವಲ್	Madhure kaval	400000	450000	500000	1200	2500
847	ಮನವಳ್ಳಿ	Manavalli	400000	450000	500000	1200	2500
848	ಮಲ್ಲನಾಯಕನಹಳ್ಳಿ	Mallanayakanahalli	400000	450000	500000	1200	2500
849	ಮಾವಿನಹಳ್ಳಿ	Mavinahalli	450000	500000	550000	1200	2500
850	ಎಂ. ಹುರುಳಿಬೋರಸಂದ್ರ	M.Huruliborasandra	300000	350000	400000	1200	2500
851	ನಡೇಮಾವಿನಪುರ	Nademavinapura	3000000	3000000	3000000	4000	5000

852	ನಡೇಮಾವಿನಪುರ . ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು (ಬೈಪಾಸ್) ,60 ,57, 58/6, 58/5, 59/4, 58/4, 59/3- .59/ 3ಎ59/3ಬಿ 59/2, 59/1, 73/8ಬಿ, 64/2, 63, 67, 68/1, 105, 106, 66/1, 109/2, 110/2, 110/1, 108, 113/6, 113/5, 113/4, 113/7, 113/2, 113/3, 133/1, 114/2, 114/1ಎ, 114/1ಬಿ, 115/2 ,115/1, 116/2, 117/1, 118/2, 99, 98/2, 100, 118/1, 119/2, 119/1, 98/1, 126 125, 176/1, 176/2, 122, 123/2ಎ , 123/1, 124/1, 124/3, 124/2, 125, 124/4, 124/5, 171, 170,75,72,120,121,99,100,104,77,76,35,36,37,47,126,121 ,120,119,112,107,72,75,53,52 ,51,50,49,48	Nademavinapura , National Highway Attached Farm Sy :- (Bypass) ,60 ,57, 58/6, 58/5, 59/4, 58/4, 59/3- .59/ 3ಎ59/3ಬಿ 59/2, 59/1, 73/8ಬಿ, 64/2, 63, 67, 68/1, 105, 106, 66/1, 109/2, 110/2, 110/1, 108, 113/6, 113/5, 113/4, 113/7, 113/2, 113/3, 133/1, 114/2, 114/1ಎ, 114/1ಬಿ, 115/2 ,115/1, 116/2, 117/1, 118/2, 99, 98/2, 100, 118/1, 119/2, 119/1, 98/1, 126 125, 176/1, 176/2, 122, 123/2ಎ , 123/1, 124/1, 124/3, 124/2, 125, 124/4,124/5, 171,170,75,72,120,121,99,100,104,77,76,35,36,37,47, 126,121,120,119,112,107,72, 75,53,52,51,50,49,48	4500000	4500000	4500000		
853	ನಡೇಮಾವಿನಪುರ ಅಣೆಹಂತ	Nademavinapura Anehantha	1200000	1400000	1600000	2500	3500
854	ನಡೇಮಾವಿನಪುರ ಅಮೃತಮಹಲ್ ಕಾವಲ್	Nademavinapura Amruthmahal Kaval	650000	700000	750000	1200	2500
855	ನಾಗಸಂದ್ರ	Nagasandra	400000	450000	500000	1200	2500
856	ರಾಗಿಹಳ್ಳಿ	Ragihalli	350000	400000	450000	1200	2500
857	ಸಿಂಗನಾಹಳ್ಳಿ	Singonahalli	350000	400000	450000	1200	2500
858	ಸಿಂಗನಾಹಳ್ಳಿ ಅಗ್ರಹಾರ	Singonahalli Agrahara	550000	600000	650000	1200	2500
859	ಸೊಂಪುರ ಕಾವಲ್	Sompura Kaval	350000	400000	450000	1200	2500
860	ಸಿದ್ದಾಪುರ	Siddapura	1600000	1600000	1600000	3500	5000

861	ಸಿದ್ದಾಪುರ , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂ.30/1,31/1,31/2,35,37,38,38/2,39,40,50/1,50/2,51,29/ಪಿ1,29/ಪಿ2,61,6/1,34,41,42,29	Siddapura ,National Highway Attached Farm Sy:- .30/1,31/1,31/2,35,37,38,38/2,39,40,50/1,50/2,51,29/p1,29/p2,61,6/1C,34,41,42,29	2400000	2400000	2400000		
862	ಶೆಟ್ಟಿಬೀಡು	Shettibeedu	350000	400000	450000	1200	2500
863	ಶೇಷಾಪುರ	Sheshapura	400000	450000	500000	1200	2500
864	ಶಿಂಗಟಿಹಳ್ಳಿ	Shingatihalli	450000	500000	550000	1200	2500
865	ತಟ್ಟೆಕೆರೆ	Thattekere	350000	400000	450000	1200	2500
866	ತೂರುಗನೂರು	Thuruganuru	450000	500000	550000	1200	2500
867	ತುವ್ವೆಕೆರೆ	Tuvvekere	450000	500000	550000	1200	2500
868	ತಿಪ್ಪೂರು	Thippur	400000	450000	500000	1200	2500
869	ವಡೇರಕಟ್ಟೆ ಕಾವಲ್	Vaderakatte Kaval	700000	700000	700000	1200	2500
870	ವಡೇರಕಟ್ಟೆ ಕಾವಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು14,15,16,25	Vaderakatte Kaval State Highway Attached Farm Sy 14,15,16,25	945000	945000	945000		
871	ವಗರಗೆರೆ	Vagaragere	600000	650000	700000	1200	2500
872	ವೈ.ಹಂಪಾಪುರ	Y.Hampapura	400000	450000	500000	1200	2500
873	ಯಡಿಯೂರು	Yadiyur	1800000	1800000	1800000	3500	5000
874	ಯಡಿಯೂರು , ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂಬರುಗಳು 61, 89, 88/1ಬಿ 64, 63/1, 63/2, 62/1, 62/2,	Yadiyur , National Highway Attached Farm Sy:- 61, 89, 88/1ಬಿ 64, 63/1, 63/2, 62/1, 62/2,	2700000	2700000	2700000		
875	ಯಲ್ಲಾಪುರ	Yallapura	300000	300000	400000	1200	2500

(ಶ್ರೀಮತಿ ಯಶೋಧ.ಬಿ.ಆರ್)

ಉಪನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿ
ತಾಲ್ಲೂಕು ಸ್ಥಿರಾಸ್ತಿ ಮೌಲ್ಯ ಮಾಪನ ಉಪ ಸಮಿತಿ, ಕುಣಿಗಲ್

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಪ್ಲಾಟ್/ವಿಲ್ಲಾಮಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು.

1.(1) ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾವಿತ ಯೋಜನೆಯ ಒಟ್ಟು ಷೆಡ್ಯೂಲ್- 'ಎ' (ಯೋಜನೆಯ ಎಫ್.ಎ.ಆರ್. ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ/ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಪ್ಲಾಟ್‌ಗಳು)

(ii) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.

2. (i) ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ 40 ರಷ್ಟು ಹಾಗೂ ಮಾಲ್/ಮಲ್ಟಿಪ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿ ಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.

(ii) “ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ” ಸಂಬಂಧಿಸಿದಂತೆ

ಜಮೀನುಗಳಾಗಿದ್ದಲ್ಲಿ ಅನುಬಂಧ -1 ರಲ್ಲಿನ ಕ್ರಮಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ.ಸಂ.	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ.ಗೆ ರೂ.ಗಳಲ್ಲಿ (ಮೂಲ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ		ಕ್ರ.ಸಂ.	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ.ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
---------	--	---	--	---------	--	---

1	2	3		1	2	3
1	UPTO 1000	19200		201	201000	135200
2	2000	19700		202	202000	135700
3	3000	20300		203	203000	136300
4	4000	20800		204	204000	136900
5	5000	21300		205	205000	137400
6	6000	21800		206	206000	138000
7	7000	22400		207	207000	138600
8	8000	22900		208	208000	139200
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400

13	13000	25500
14	14000	26000
15	15000	26600
16	16000	27100
17	17000	27600
18	18000	28100
19	19000	28700
20	20000	29200
21	21000	29700
22	22000	30200
23	23000	30800
24	24000	31300
25	25000	31800
26	26000	32300
27	27000	32900
28	28000	33400
29	29000	33900
30	30000	34500
31	31000	35000
32	32000	35500

213	213000	142000
214	214000	142600
215	215000	143200
216	216000	143700
217	217000	144300
218	218000	144900
219	219000	145400
220	220000	146000
221	221000	146600
222	222000	147200
223	223000	147700
224	224000	148300
225	225000	148900
226	226000	149400
227	227000	150000
228	228000	150600
229	229000	151200
230	230000	151700
231	231000	152300
232	232000	152900

33	33000	36000
34	34000	36600
35	35000	37100
36	36000	37600
37	37000	38100
38	38000	38700
39	39000	39200
40	40000	39700
41	41000	40200
42	42000	40800
43	43000	41300
44	44000	41800
45	45000	42300
46	46000	42900
47	47000	43400
48	48000	43900
49	49000	44400
50	50000	45000
51	51000	47500
52	52000	48000

233	233000	153400
234	234000	154000
235	235000	154600
236	236000	155200
237	237000	155700
238	238000	156300
239	239000	156900
240	240000	157400
241	241000	158000
242	242000	158600
243	243000	159200
244	244000	159700
245	245000	160300
246	246000	160900
247	247000	161400
248	248000	162000
249	249000	162600
250	250000	163200
251	251000	163700
252	252000	164300

53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700

73	73000	59500	273	273000	176300
74	74000	60100	274	274000	176900
75	75000	60600	275	275000	177400
76	76000	61200	276	276000	178000
77	77000	61700	277	277000	178600
78	78000	62300	278	278000	179200
79	79000	62800	279	279000	179700
80	80000	63400	280	280000	180300
81	81000	63900	281	281000	180900
82	82000	64500	282	282000	181400
83	83000	65000	283	283000	182000
84	84000	65600	284	284000	182600
85	85000	66100	285	285000	183200
86	86000	66700	286	286000	183700
87	87000	67200	287	287000	184300
88	88000	67800	288	288000	184900
89	89000	68300	289	289000	185400
90	90000	68900	290	290000	186000
91	91000	69400	291	291000	186600
92	92000	70000	292	292000	187200

93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600

113	113000	81500	313	313000	199200
114	114000	82000	314	314000	199700
115	115000	82600	315	315000	200300
116	116000	83100	316	316000	200900
117	117000	83700	317	317000	201400
118	118000	84200	318	318000	202000
119	119000	84800	319	319000	202600
120	120000	85300	320	320000	203200
121	121000	85900	321	321000	203700
122	122000	86400	322	322000	204300
123	123000	87000	323	323000	204900
124	124000	87500	324	324000	205400
125	125000	88100	325	325000	206000
126	126000	88600	326	326000	206600
127	127000	89200	327	327000	207200
128	128000	89700	328	328000	207700
129	129000	90300	329	329000	208300
130	130000	90800	330	330000	208900
131	131000	91400	331	331000	209400
132	132000	91900	332	332000	210000

133	133000	92400
134	134000	93000
135	135000	93500
136	136000	94100
137	137000	94600
138	138000	95200
139	139000	95700
140	140000	96300
141	141000	96800
142	142000	97400
143	143000	97900
144	144000	98500
145	145000	99000
146	146000	99600
147	147000	100100
148	148000	100700
149	149000	101200
150	150000	101800
151	151000	102300
152	152000	102900

333	333000	210600
334	334000	211200
335	335000	211700
336	336000	212300
337	337000	212900
338	338000	213400
339	339000	214000
340	340000	214600
341	341000	215200
342	342000	215700
343	343000	216300
344	344000	216900
345	345000	217400
346	346000	218000
347	347000	218600
348	348000	219200
349	349000	219700
350	350000	220300
351	351000	220900
352	352000	221400

153	153000	103400
154	154000	104000
155	155000	104500
156	156000	105100
157	157000	105600
158	158000	106200
159	159000	106700
160	160000	107300
161	161000	107800
162	162000	108400
163	163000	108900
164	164000	109500
165	165000	110000
166	166000	110600
167	167000	111100
168	168000	111600
169	169000	112200
170	170000	112700
171	171000	113300
172	172000	113800

353	353000	222000
354	354000	222600
355	355000	223200
356	356000	223700
357	357000	224300
358	358000	224900
359	359000	225400
360	360000	226000
361	361000	226600
362	362000	227200
363	363000	227700
364	364000	228300
365	365000	228900
366	366000	229400
367	367000	230000
368	368000	230600
369	369000	231200
370	370000	231700
371	371000	232300
372	372000	232900

173	173000	114400	373	373000	233400
174	174000	114900	374	374000	234000
175	175000	115500	375	375000	234600
176	176000	120900	376	376000	235200
177	177000	121400	377	377000	235700
178	178000	122000	378	378000	236300
179	179000	122600	379	379000	236900
180	180000	123200	380	380000	237400
181	181000	123700	381	381000	238000
182	182000	124300	382	382000	238600
183	183000	124900	383	383000	239200
184	184000	125400	384	384000	239700
185	185000	126000	385	385000	240300
186	186000	126600	386	386000	240900
187	187000	127200	387	387000	241400
188	188000	127700	388	388000	242000
189	189000	128300	389	389000	242600
190	190000	128900	390	390000	243200
191	191000	129400	391	391000	243700
192	192000	130000	392	392000	244300

193	193000	130600	393	393000	244900
194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ,ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಶರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment **WPP No. 297**